

**ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ**

ವಿಷಯದ ಸಂಖ್ಯೆ : 01 (107)/2013-14


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ವರ್ಗದವರಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಕರ್ತವ್ಯದಲ್ಲಿ ನಿಷ್ಠೆಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಪೈಕಿ ಮೊದಲನೆಯದಾಗಿ ಪ್ರತಿಯೊಬ್ಬ ಸಿಬ್ಬಂದಿಯು ಕಛೇರಿಯ ಅವಧಿಯಲ್ಲಿ ಪಾಲಿಕೆಯು ವಿತರಿಸಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸುವ ಪದ್ಧತಿ ಇರುತ್ತದೆ. ಇದೇ ರೀತಿ ಪಾಲಿಕೆಯ ಸಿಬ್ಬಂದಿವರ್ಗದವರ ಪೈಕಿ 'ಡಿ' ದರ್ಜೆ ನೌಕರರು ಸಮವಸ್ತ್ರ ಧರಿಸುವುದು ವಾಡಿಕೆ ಆಗಿರುತ್ತದೆ. ಇದೇ ನಿಟ್ಟಿನಲ್ಲಿ ಪಾಲಿಕೆಯ ಇತರ ದರ್ಜೆ ಸಿಬ್ಬಂದಿಗಳಿಗೂ ಸಮವಸ್ತ್ರವನ್ನು ಧರಿಸುವ ಬಗ್ಗೆ ಕ್ರಮ ಜರುಗಿಸಿದ ಪಕ್ಷದಲ್ಲಿ ಪಾಲಿಕೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರನ್ನು ಗುರುತಿಸುವುದು ಸುಲಭವಾಗುವ ಸಾಧ್ಯತೆ ಇರುವುದೇ ಅಲ್ಲದೇ ಕಛೇರಿ ಸಮಯದಲ್ಲಿ ಸಿಬ್ಬಂದಿಗಳು ಕರ್ತವ್ಯೇತರ ಚಟುವಟಿಕೆಗಳನ್ನು ಭಾಗವಹಿಸುವುದನ್ನು ತಪ್ಪಿಸಿ ಪಾಲಿಕೆಯ ಸಿಬ್ಬಂದಿಗಳಲ್ಲಿ ಹೆಚ್ಚಿನ ಶಿಸ್ತು / ಸನ್ನಡತೆಯಿಂದ ಕಾರ್ಯನಿರ್ವಹಿಸುವಂತಾಗುವುದರಿಂದ ಈ ಬಗ್ಗೆ ಪಾಲಿಕೆಯ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ತೀರ್ಮಾನಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿಯ ದಿನಾಂಕ:21-10-2013ರ ಸ್ವಯಂ ಪ್ರೇರಿತ ನಿರ್ಣಯ.

ಶ್ರೀ. ಅಶ್ವಥ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ವಿಷಯವನ್ನು ಕೈ ಬಿಡಲು ಸೂಚಿಸಿದರು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ಸೂಚನೆಯನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ಸೂಚನೆಯನ್ನು ಮತಕ್ಕೆ ಹಾಕಲಾಗಿ ಸೂಚನೆಯು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ."


(ಬಿ.ಎನ್.ಸತ್ಯನಾರಾಯಣ)
ಮಹಾಪೌರರು
4.11.13

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 02 (108)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ 23 ಶಾಸನ 2013, ಬೆಂಗಳೂರು, ದಿನಾಂಕ 20.08.2013 ತಿದ್ದುಪಡಿಯನ್ವಯ ಅಧಿಸೂಚನೆ ಹೊರಡಿಸಿದ್ದು **The Karnataka Municipal Corporations (Amendment) Bill 2013** ಕ್ಕೆ 2013 ರ ಅಗಸ್ಟ್ ತಿಂಗಳ ಹತ್ತೊಂಬತ್ತನೆಯ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2013 ರ ಕರ್ನಾಟಕ ಅಧಿನಿಯಮ ಸಂಖ್ಯೆ 55 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದ್ದು, ತಿದ್ದುಪಡಿಯಾದ ಭಾಗವು ಈ ಕೆಳಕಂಡಂತೆ ಇರುತ್ತವೆ.

Karnataka Act No 55 of 2013

(First Published in the Karnataka Gazette Extra-ordinary on the 20th Day of August, 2013)

THE KARNATAKA MUNICIPAL CORPORATIONS(AMENDMENT)ACT,2013
(Received the assent of the Governor on the 19th day of August,2013)

An act further to amend the Karnataka Municipal Corporations Act,1976

Whereas it is expedient further to amend the Karnataka Municipal Corporations Act,1976(Karnataka Act 14 of 1977) for the purposes hereinafter appearing:

Be it enacted by the Karnataka State Legislature in the sixty-fourth year of the Republic of India as follows, namely:-

- 1. Short title and commencement: 1) This Act may be called Karnataka Municipal Corporations(Amendment) Act,2013.**
- 2. It shall come into force at once.**

2. Amendment of section 58 : In the Karnataka Municipal Corporations Act,1976 (Karnataka Act 14 of 1977)(hereinafter referred to as the principal Act), in t section 58, after sub-section (20), the following shall be inserted, namely:-

“[20-A] removal of unauthorized cable including Optical Fibre Cables laid under, over, along, the across, in or upon any streets or property vested in the corporation.”

3. Amendment of Section 255 : In section 255 of the Principal Act, in sub section(1), after clause(ii) ,the following shall be inserted, namely:-

“(ii-a) Make necessary arrangement for collection of solid waste from owners or occupiers as the case may be”

4. Substitution of section 256 : For section 256 of the principal act, the following shall be substituted, namely;

“256 Public Notice ordering deposit of rubbish and filth by occupier:-1) The commissioner my, by public notice, direct that all rubbish and filth accumulating in any premises in any street or quarter of the city specified in the notice shall be collected by the owner or occupier of such premises, and after segregating it, hand it over to the concerned collector of solid waste or dispose it in such manner as may be specified in the notification, different manner may be specified in respect of different kind of solid wastes

2. The commissioner may cause solid wastes are collected and disposed at suitable intervals and in proper and convenient situation in respect of which no notice issued under sub-section (1) is for the time being in force, and may by public notice direct that all rubbish and filth accumulating in any premises, are segregated and handed over or disposed off in accordance with such rules or bye-law as may be made in this regard.”

5. Substitution of section 257:- For section 257 of the principal Act the following shall be substituted, namely:-

“257. Removal of rubbish and filth accumulating in large quantities on premises : when any premises are used for carrying on any manufacture, trade or business or in any way so that rubbish or filth or any solid waste is accumulated in quantities which are, in the opinion of the commissioner , too considerable to be segregated and deposited or handed over to concerned in any of the methods specified, by a notice issued under section 256, the commissioner may:-

- a) by notice require the owner or occupier of such premises to collect all rubbish and filth or any solid waste after segregation ,accumulating thereon, and to remove the same at such times in such carts or receptacles, and by such routes as may be specified in the notice to a depot or place provided or appointed under section 255 :or
- b) after giving such owner or occupier notice of his intention, cause all rubbish or filth or solid waste accumulated in such premises to be segregated and removed and charge the said owner or occupier for such removal such periodical fee as may, with the sanction of standing committee, be specified in the notice issued under clause(a)”

6. Amendment of section 258 : In section 258 of the Principal Act , in clause(b) in sub clause(ii), after the words ”all things” the words ’collected or’ shall be inserted.

7. Amendment of section 262 : In section 262 of the Principal Act, for subsection (2) the following shall be substituted, namely:

“(2) Any person who contravenes the provisions of Sub section (1) shall be punished with fine which may extend to Five hundred rupees and with further fine which may extend to fifty rupees for every day on which such offence is continued, after the date of first conviction and if any person is convicted for the fifth time of an offence for the contravention of the provisions of sub-section (1) he shall be punished with imprisonment for a term which may extend to three months or with fine which may extend to one thousand rupees, or with both”

8. Amendement of section 421 :In section 421 of the principal act, in sub-section (5) for the words “one hundred rupees” the words” one thousand rupees” shall be substituted.

9. Amendment of section 423: In section 423 of the principal Act,

a) In sub-section (7), after clause (b) the following shall be inserted ,namely:-

“(bb) for the regulation of the laying of any cable including Optical Fibre Cables and imposing the conditions thereof and levying of such fees or annual track rent on the cable including Optical Fibre Cables so laid”.

b) after sub section (29), the following shall be inserted , namely

“(30) manner of segregation and disposal of solid waste including bulk generation of solid waste and bio-medical solid waste and penalty for contravention of the same”.

10. Substitution of section 424 : For section 424 of the principal Act, the following shall be substituted, namely:-

“424. Power to give retrospective effect to certain by-laws and penalites for breaches of bye-laws : 1) Bye-laws with regard to the drainage of, and supply of water to, buildings and water –closets, earth closets, privies, ash-pits, solid waste management and cess-pools in connection with buildings and the keeping of water-closets supplied with sufficient water for flushing may be made so as to affect buildings erected before the making of bye-laws under this act.

(2.) In making any bye-law under sections 423 and this section the corporation may provide that a breach thereof shall be punishable:-

(a) with fine which may extend to one thousand rupees, and in case of a continuing breach, with fine which may extend to three hundred rupees for every day during which the breach continues after conviction for the first breach or

(b) with fine which may extend to two hundred rupees for every day during which the breach continues after receipt of notice from the commissioner to discontinue such breach.”

11. Insertion of New section 431-A and 431-B: After section 431 of the Principal Act, the following shall be inserted, namely

“431-A. Penalties for failure to comply with the Solid Waste Management Scheme-
(1) it shall be the duty of every owner or occupier generating of solid waste to comply with any notification issued by the State Government. Bye-laws framed by the corporation, Order, Circular or Public notice issued by the Commissioner or other authority regarding the manner of ensuring cleanliness, sanitation, handling, Transport, Processing and disposal of Solid Wastes.

2. Whoever commits any act of commission or omission which is likely to obstruct, impair or fails to comply with the provisions of sub-section(1) or the Solid waste management Scheme for the time being in force or commits any offence specified in column (2) of Schedule XIII shall on conviction be punished with fine as specified column (3) of the Schedule XIII and on continued offence with fine as specified in column (4) thereof or which may extend to rupees one thousand.

3. The corporation may by making bye-laws alter, amend or vary any of the entries in Schedule XIII.

Explanation: For the purpose of this section, ”Soild Waste Management Scheme” means a series of measures taken by the Corporation for the purpose of effective handling, collection, transport, processing and disposal of Municipal Solid Waste for discharge of its obligations enumerated under the Municipal Solid Wastes (Management and Handling) Rules,2000 issued by the Central Government under the Environment Protection Act,1986(Central Act 29 of 1986) or any other provisions of law as may be applicable for management of Municipal Solid Wastes.

431-B. Compounding of offence: Any officer authorized by the Commissioner not below the rank of Group B Officer may accept, in the prescribed manner, from any person who has committed or it reasonably suspected of having committed an offence punishable under subsection (1) and (2) of section 431-A. such sum of money specified in Schedule XIII or any sum of money as may be prescribed, by way of composition of the offence which such person has committed or is reasonably suspected of having committed and on the payment of such sum of money to the authorized officer such person, if in custody, shall be set at liberty and no further proceedings shall be taken against such person with reference to the same act “.

12. Amendment of Schedule XI : In Schedule XI to the Principal Act, entries pertaining to section 256(1), 256(2), 257(b) 263(1),(2),(3),(4) and (5) shall be omitted.

13 Insertion of new Schedule XIII: After Schedule XII of the principal Act, the following shall be inserted, namely :

**Schedule -XIII
(See section 431-A)**

S.No	Act of commission or Omission	Penalty for first offence	Penalty for the second and subsequent offence
1..	Littering, splitting, urinating, open defecating or committing other acts of nuisance on Road, Bus station, Railway Station, Street, Play ground, Park and other Premises of Public Utility	Rs 100/-	Rs 200/-
2	Failure to segregate Dry waste from wet waste and hand over the same separately to collector of waste in accordance with the Notification, Bye-laws, Public Notice or circular issued by the competent authority from time to time (i) by any domestic occupier (ii) by any bulk Generator or commercial complex	Rs 100/- Rs 500/-	Rs 500/- Rs 1000/-
3	Failure to comply with any lawful directions issued by the Commissioner to ensure cleanliness and hygiene of Road, Bus station, Railway Station, Street, Playground, Park and other Premises of Public Utility	Rs 100/-	Rs 200/-
4	Failure to segregate and hand over garden waste, insert waste, sanitary, non-Bio degradable and Bio-medical waste or any other category waste separately to the Corporation for the purpose of handling and transportation of the wastes in the manner specified by the corporation	Rs 500/-	Rs 1000/-
5	Irregular deposit of rubbish or filth or any solid waste	Rs 100/-	Rs 200/-
6	Allowing filth to flow in streets	Rs 100/-	Rs 200/-
7	Depositing carcasses of animals or filth in improper place	Rs 100/-	Rs 200/-
8	Dumping of building waste irregularly	Rs 1000/-	Rs 5000/-

ಮೇಲ್ಕಂಡ ಕರ್ನಾಟಕ ಸರ್ಕಾರದ ಅಧಿಸೂಚನೆಯನ್ನು ಪಾಲಿಕೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:10-10-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

“ಟಿಪ್ಪಣಿಯನ್ನು ಕನ್ನಡದಲ್ಲಿ ತರ್ಜುಮೆ ಮಾಡಿ ಸಭೆಗೆ ಮರು ಮಂಡಿಸುವುದು”.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಟಿಪ್ಪಣಿಯನ್ನು ಕನ್ನಡದಲ್ಲಿ ತರ್ಜುಮೆ ಮಾಡಿ ಸಭೆಗೆ ಮರು ಮಂಡಿಸುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ

ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 03 (109)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, 2013-14ನೇ ಸಾಲಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಪಾಲಿಕೆಯ ಶಾಲಾ/ಕಾಲೇಜು ಕಟ್ಟಡಗಳಿಗೆ ಖಾಸಗಿ ಭದ್ರತಾ ವ್ಯವಸ್ಥೆಯನ್ನು ಒದಗಿಸಲು ಇ-ಪ್ರೊಕ್ಯೂರ್‌ಮೆಂಟ್ ಮುಖಾಂತರ ದ್ವಿ-ಲಕೋಟಿ ಪದ್ಧತಿಯಲ್ಲಿ ಕರೆಯಲಾಗಿದ್ದ ಟೆಂಡರ್‌ಗೆ ಸಂಬಂಧಿಸಿದಂತೆ, ದಿನಾಂಕ:21-08-2011 ರಂದು ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಗಿರುತ್ತದೆ. ಈ ಟೆಂಡರ್‌ನಲ್ಲಿ 1) ಮೆ|| ಸಿ.ವಿ.ಭಾನುಪ್ರಕಾಶರೆಡ್ಡಿ (ಸ್ವಚ್ಛತಾ ಕಾರ್ಪೊರೇಷನ್), 2) ಮೆ|| ಟೈಗರ್ ಸೆಕ್ಯೂರಿಟಿ ಸರ್ವಿಸಸ್, 3) ಪ್ರಸನ್ನಶಾಸ್ತ್ರಿ (ಬಿ.ವಿ.ಜಿ. ಇಂಡಿಯಾ ಲಿ.), ಮತ್ತು 4) ಶಮಂತ್ ಪಿ.ಗೌಡ (ಚೇಂಬರ್ ಆಫ್ ಸೆಕ್ಯೂರಿಟಿ ಅಲೈಡ್ ಸರ್ವಿಸಸ್) ರವರುಗಳು ಭಾಗವಹಿಸಿದ್ದು, ಅದರಲ್ಲಿ ಕ್ರ. ಸಂ. 1), 3) ಮತ್ತು 4) ರಲ್ಲಿರುವ ಟೆಂಡರ್‌ದಾರರುಗಳು ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಅನರ್ಹಗೊಂಡಿರುವುದರಿಂದ ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಏಕೈಕ ಟೆಂಡರ್‌ದಾರರಾಗಿ ಅರ್ಹಗೊಂಡಿರುವ ಮೆ||ಟೈಗರ್ ಸೆಕ್ಯೂರಿಟಿ ಸರ್ವಿಸಸ್ ರವರ ದಾಖಲಾತಿಗಳನ್ನು ಡೌನ್‌ಲೋಡ್ ಮಾಡಲಾಗಿರುತ್ತದೆ.

ಮೆ|| ಟೈಗರ್ ಸೆಕ್ಯೂರಿಟಿ ಸರ್ವಿಸಸ್ ರವರು ಟೆಕ್ನಿಕಲ್ ಬಿಡ್‌ನಲ್ಲಿ ಸಲ್ಲಿಸಿರುವ ದಾಖಲಾತಿಗಳನ್ನು ದಿನಾಂಕ:06-09-2013 ರಂದು ತಾಂತ್ರಿಕ ಸಮಿತಿಯನ್ನು ರಚಿಸಿ, ಕಾನೂನು ಕೋಶದ ಮುಖ್ಯಸ್ಥರು, ಸಹಾಯಕ ಲೆಕ್ಕಾಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರುಗಳ ಸಮ್ಮುಖದಲ್ಲಿ ಪರಿಶೀಲಿಸಿದಾಗ ಮೆ|| ಟೈಗರ್ ಸೆಕ್ಯೂರಿಟಿ ಸರ್ವಿಸಸ್ ರವರು ಟೆಂಡರ್ ನಿಯಮಾನುಸಾರ ಎಲ್ಲಾ ದಾಖಲಾತಿಗಳನ್ನು ದೃಢೀಕರಿಸಿ ಸಲ್ಲಿಸಿರುವುದು ಕಂಡು ಬಂದಿರುತ್ತದೆ. ತಾಂತ್ರಿಕ ಸಮಿತಿಯ ತೀರ್ಮಾನದಂತೆ ದಿನಾಂಕ:07-09-2013 ರಂದು ಮೆ|| ಟೈಗರ್ ಸೆಕ್ಯೂರಿಟಿ ಸರ್ವಿಸಸ್ ರವರ ಫೈನಾನ್ಸಿಯಲ್ ಬಿಡ್ ಅನ್ನು ತೆರೆದಿದ್ದು, ವಿವರಗಳು ಕೆಳಕಂಡಂತಿವೆ;

For guard for 8 hour duty	
Basic rate	4459.91
VDA	1357.20
	5817.11
Employees provident fund 13.61%	791.71
ESI contribution	276.31
	6885.13
Replacement labour (for 1 day off after 6 day of work)	918.02
Sub Total	7803.15
General Holidays	279.66
Washing Allowance	260.00
Uniform Allowance	250.00
Sub Total	8592.81
Service charge 1%	85.92
Sub Total	8678.73
Service Tax 3.09%	268.17
Total	8946.90

ಮೇಲ್ಕಂಡಂತೆ, ಮೆ|| ಟ್ರೈಗರ್ ಸೆಕ್ಯೂರಿಟಿ ಸರ್ವಿಸಸ್ ರವರು ಸಲ್ಲಿಸಿರುವ ದರವು ಕಾರ್ಮಿಕ ಇಲಾಖೆಯಡಿ ನಿಗದಿಗೊಳಿಸಿರುವ ನಿಯಮಾವಳಿಗೆ ಅನುಗುಣವಾಗಿ ಇರುವುದಾಗಿ ಕಾರ್ಮಿಕ ಇಲಾಖೆಯಿಂದ ಪತ್ರವನ್ನು ನೀಡಿರುತ್ತಾರೆ.

ಈಗಾಗಲೇ 01-06-2013 ರಿಂದ ಶಾಲಾ/ಕಾಲೇಜುಗಳು ಪ್ರಾರಂಭವಾಗಿದ್ದು, ಪಾಲಿಕೆಯ ಹಲವು ಶಾಲಾ/ಕಾಲೇಜುಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಪೋಲೀಸ್ ಠಾಣೆಗೆ ದೂರು ನೀಡಿ ಎಫ್.ಐ.ಆರ್. ಪ್ರತಿಯನ್ನು ಸಲ್ಲಿಸಿರುತ್ತಾರೆ ಹಾಗೂ ಶಾಲಾ/ಕಾಲೇಜುಗಳ ಭದ್ರತೆಯ ಹಿತದೃಷ್ಟಿಯಿಂದ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಲು ಪಾಲಿಕೆಯ ಶಾಲಾ/ಕಾಲೇಜುಗಳ ಮುಖ್ಯಸ್ಥರುಗಳು ಹಚ್ಚಿನ ಒತ್ತಡ ನೀಡಿ ಮಾನ್ಯ ಆಯುಕ್ತರು ಹಾಗೂ ವಿದ್ಯಾರ್ಥಿ ಕಛೇರಿಗೆ ಪತ್ರವನ್ನು ನೀಡಿರುತ್ತಾರೆ. ದಿನಾಂಕ:10-09-2013 ರಂದು ಸಿ.ಜೆ.ಸಿ. ಮತ್ತೀಕೆರೆ ಮತ್ತು ಶಿಶುವಿಹಾರ ಅಜಾದ್‌ನಗರದಲ್ಲಿ ಕಳ್ಳತನವಾಗಿರುತ್ತದೆ.

ಕಾರ್ಮಿಕ ಇಲಾಖೆ ಕಾಯ್ದೆಯಂತೆ 8 ಘಂಟೆ ಅವಧಿಗೆ ಒಬ್ಬ ಗಾರ್ಡ್‌ನಂತೆ ಶಾಲಾ/ಕಾಲೇಜು ಮುಗಿದ ನಂತರ ಅಂದರೆ, ಸಂಜೆ 4.00 ಘಂಟೆಯಿಂದ ಶಾಲಾ/ಕಾಲೇಜು ಪ್ರಾರಂಭವಾಗುವವರೆಗೆ ಅಂದರೆ, ಬೆಳಿಗ್ಗೆ 8.00 ಘಂಟೆಯವರೆಗೆ ಇಬ್ಬರು ಗಾರ್ಡ್‌ಗಳ ಅವಶ್ಯಕತೆ ಇರುತ್ತದೆ. ಪಾಲಿಕೆಯ ಶಾಲಾ/ಕಾಲೇಜು ಕಟ್ಟಡಗಳ ರಕ್ಷಣೆ ಹಾಗೂ ವಿದ್ಯಾರ್ಥಿಗಳ ರಕ್ಷಣೆಯ ಹಿತದೃಷ್ಟಿಯಿಂದ ಎರಡು ಶಿಫ್ಟ್ ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕಾಗಿರುತ್ತದೆ.

118 ಘಟಕಗಳಿಗೆ ತಲಾ ಇಬ್ಬರು ಗಾರ್ಡ್‌ಗಳಂತೆ ಒಟ್ಟು 236 ಗಾರ್ಡ್‌ಗಳ ಅವಶ್ಯಕತೆ ಇದ್ದು, ತಲಾ ಗಾರ್ಡ್‌ಗೆ 8946.90 ರಂತೆ 1 ಘಟಕದ ಇಬ್ಬರು ಗಾರ್ಡ್‌ಗಳಿಗೆ ಒಂದು ತಿಂಗಳಿಗೆ ರೂ.17893.80 ರಂತೆ 118 ಘಟಕಕ್ಕೆ ಮಾಹೆಗೆ ರೂ.21,11,468.40 ಬೇಕಾಗುತ್ತದೆ. ಸದರಿ ವೆಚ್ಚವನ್ನು 2013-14ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ 25 ಶಿಕ್ಷಣ, ಸಾಮಾನ್ಯ ವೆಚ್ಚಗಳು, ಶಾಲಾ/ಕಾಲೇಜುಗಳಿಗೆ ಭದ್ರತಾ ವ್ಯವಸ್ಥೆ (ಪಿ0089) ಗೆ ಮೀಸಲಿರಿಸಿರುವ ಮೊತ್ತ ರೂ.270.00 ಲಕ್ಷಗಳಲ್ಲಿ ಭರಿಸಬಹುದಾಗಿರುತ್ತದೆ.

ಮುಂದುವರೆದು, ಕೆಲವು ನಗರ ಪಾಲಿಕೆ ಸದಸ್ಯರುಗಳು ಶಾಲಾ/ಕಾಲೇಜುಗಳ ಕಟ್ಟಡಗಳಿಗೆ ರಕ್ಷಣೆ ಒದಗಿಸುತ್ತಿಲ್ಲವೆಂದು ಒತ್ತಡ ತರುತ್ತಿದ್ದು, ಪತ್ರವನ್ನು ಸಹ ನೀಡಿರುತ್ತಾರೆ ಹಾಗೂ ಮಾಧ್ಯಮಗಳಲ್ಲಿ ಪಾಲಿಕೆಯ ಶಾಲಾ/ಕಾಲೇಜುಗಳ ಕಟ್ಟಡಗಳಿಗೆ ರಕ್ಷಣೆ ಒದಗಿಸುತ್ತಿಲ್ಲವೆಂದು ದೂರುಗಳು ಬರುತ್ತಿರುವುದರಿಂದ, ವಿದ್ಯಾರ್ಥಿಗಳ ರಕ್ಷಣೆ ಹಾಗೂ ಪಾಲಿಕೆಯ ಶಾಲಾ/ಕಾಲೇಜು ಕಟ್ಟಡಗಳ ರಕ್ಷಣೆಯ ದೃಷ್ಟಿಯಿಂದ ತುರ್ತಾಗಿ ಪಾಲಿಕೆಯ ಶಾಲಾ/ಕಾಲೇಜು ಕಟ್ಟಡಗಳಿಗೆ ಎರಡು ಪಾಳಿ ಭದ್ರತಾ ವ್ಯವಸ್ಥೆಯನ್ನು ಒದಗಿಸಲು ಮೆ|| ಟ್ರೈಗರ್ ಸೆಕ್ಯೂರಿಟಿ ಸರ್ವಿಸಸ್ ರವರಿಗೆ ಪಾಲಿಕೆಯ ಶಾಲಾ/ಕಾಲೇಜು ಕಟ್ಟಡಗಳಿಗೆ ಖಾಸಗಿ ಭದ್ರತಾ ವ್ಯವಸ್ಥೆಯನ್ನು ಒದಗಿಸುವಂತೆ ಸರಬರಾಜು ಆದೇಶ ನೀಡುವ ಬಗ್ಗೆ ಶಿಕ್ಷಣ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ವಿಶೇಷ ಆಯುಕ್ತರು (ಯೋಜನೆ) ರವರ ದಿನಾಂಕ:29-10-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ಶಿಕ್ಷಣ ಸ್ಥಾಯಿ ಸಮಿತಿಯ ದಿನಾಂಕ:13-11-2013ರ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

“ಶಿಕ್ಷಣ ಸ್ಥಾಯಿ ಸಮಿತಿಯ ದಿನಾಂಕ:13-11-2013ರ ನಿರ್ಣಯವನ್ನು ಒಪ್ಪುವುದು”.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಶಿಕ್ಷಣ ಸ್ಥಾಯಿ ಸಮಿತಿಯ ದಿನಾಂಕ:13-11-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ವಿ.ಸೆ.ನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 05 (110)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಕರ್ನಾಟಕ ಪೌರ ನಿಗಮಗಳ ಕಾಯ್ದೆ ಕಲಂ 108 (ಎ) (16) ರ ಅನುಸಾರ ಪ್ರದೇಶವಾರು ಯೂನಿಟ್ ದರದ ಆಧಾರದ ಮೇಲೆ ಸ್ವಯಂ ಘೋಷಣಾ ಆಸ್ತಿ ತೆರಿಗೆ ಪದ್ಧತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ:1-4-2008 ರಿಂದ ಜಾರಿಗೆ ತರಲಾಗಿರುವುದು ಸರಿಯಷ್ಟೆ. ಕೆ.ಎಂ.ಸಿ ಕಾಯ್ದೆ 108 (2) ರ ಅನುಸಾರ ಆಯುಕ್ತರು ವಲಯ ವರ್ಗೀಕರಣ, ಘಟಕ ಪ್ರದೇಶವಾರು ಯೂನಿಟ್ ದರ ಮತ್ತು ಸ್ವತ್ತಿನ ವರ್ಗ ಮುಂತಾದವುಗಳ ಬಗ್ಗೆ ಬರುವ ಯಾವುದೇ ಸಂಶಯವನ್ನು ಪರಿಹರಿಸುವ ಅಧಿಕಾರವನ್ನು ಹೊಂದಿರತಕ್ಕದ್ದು, ಈ ಸಂಬಂಧ ಆಯುಕ್ತರ ತೀರ್ಮಾನ ಅಂತಿಮವಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.

ಮುಂದುವರೆದಂತೆ ಸದರಿ ಪದ್ಧತಿ ಅಡಿಯಲ್ಲಿ 5 ವಸತಿ ವರ್ಗಗಳು ಹಾಗೂ 13 ವಸತಿಯೇತರ ಉಪಯೋಗದ ವರ್ಗಗಳು ಎಂಬುದಾಗಿ ಗುರುತಿಸಲಾಗಿದೆ. ಪಾವತಿಸುವ ಅತಿಥಿ ಗೃಹಗಳು (Paying Guest Accommodation) ಯಾವುದೇ ಸೇವೆ ಇಲ್ಲದ ವಸತಿ ಸಮುಚ್ಚಯಗಳು : ವಸತಿ ಸ್ವತ್ತುಗಳನ್ನು, ಅನುಬಂಧ-1, ವರ್ಗ I ರಿಂದ III ರಲ್ಲಿ ಪರಿಗಣಿಸತಕ್ಕದ್ದು ಮತ್ತು ಇಂತಹ ಸ್ವತ್ತುಗಳಿಗೆ ಆಯಾಯ ವಲಯಗಳ ಬಾಡಿಗೆ ಉಪಯೋಗದ ದರಗಳನ್ನು ನಿಗದಿಪಡಿಸಲಾಗಿದೆ. ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ವರ್ಗ VI ರಲ್ಲಿ ವಸತಿಯೇತರ ಉಪಯೋಗದ ಕಟ್ಟಡಗಳಿಗೆ ವಲಯವಾರು ಕೆಳಕಂಡಂತೆ ವಿವಿಧ ದರಗಳನ್ನು ನಿಗದಿಪಡಿಸಿ ವಸೂಲಾತಿ ಮಾಡಲಾಗುತ್ತಿದೆ.

ಕಲಂ 1	ಕಲಂ 2	ಕಲಂ 3						
ವರ್ಗ	ಆಸ್ತಿ ವಿವರಣೆ	I ತಿಂಗಳಿಗೆ ವಲಯವಾರು ಚ.ಅಡಿ 1ಕ್ಕೆ ಯೂನಿಟ್ ದರದ ವಿವರಗಳು						
VI	ವಸತಿಯೇತರ ಕಟ್ಟಡಗಳು	ಉಪಯೋಗದ ವಿವರ	A	B	C	D	E	F
		ಬಾಡಿಗೆ	ವಲಯ	ವಲಯ	ವಲಯ	ವಲಯ	ವಲಯ	ವಲಯ
		ಸ್ವಂತ	20.00	14.00	10.00	8.00	6.00	3.00
			10.00	7.00	5.00	4.00	3.00	1.50

ದಿನಾಂಕ:29-10-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಸಿಕ ಸಭೆಯಲ್ಲಿ ಪಾವತಿಸುವ ಅತಿಥಿ ಗೃಹಗಳು (Paying Guest Accommodation) ಸೇವಾ ಸೌಲಭ್ಯಗಳನ್ನು ಒಳಗೊಂಡ ವಸತಿ ಸಮುಚ್ಚಯಗಳಲ್ಲಿ ಅತಿ ಹೆಚ್ಚು ಬಾಡಿಗೆ ಪಡೆಯುತ್ತಿರುವುದು ತಿಳಿದು ಬಂದಿದೆ, ಇಂತಹ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರೂ ಸಹ ಅಂತಹವುಗಳಿಗೆ ವಾಸದ ಮನೆಗಳಿಗೆ ನಿಗದಿಪಡಿಸಲಾದ ದರಗಳಲ್ಲಿ ಆಸ್ತಿ ತೆರಿಗೆ ವಿಧಿಸುತ್ತಿರುವುದು ಸಮಂಜಸವಲ್ಲವೆಂದು ತಿಳಿಸುತ್ತಾ, ಈ ದರವನ್ನು ಸೂಕ್ತವಾಗಿ ಪರಿಷ್ಕರಿಸಿ ವಸತಿಯೇತರ ಉಪಯೋಗದ ದರಗಳನ್ನು ನಿಗದಿಪಡಿಸಿದಲ್ಲಿ ಇವುಗಳಿಂದ ಸಾಕಷ್ಟು ಆಸ್ತಿ ತೆರಿಗೆ ಸಂಗ್ರಹಿಸಲು ಅವಕಾಶವಿರುತ್ತದೆ. ಈ ಸಂಬಂಧ ಪಾಲಿಕೆ ಸಭೆಯು ಸೂಕ್ತ ದರಗಳನ್ನು ಪುನರ್ ನಿಗದಿಪಡಿಸಲು ನಿರ್ಣಯ ಕೈಗೊಳ್ಳಬೇಕಾಗಿರುತ್ತದೆ.

ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ನಿಗದಿಪಡಿಸಲಾಗಿರುವ ಪ್ರದೇಶವಾರು ಯೂನಿಟ್ ದರಗಳನ್ನು ಪರಿಷ್ಕರಿಸಬೇಕಾದಲ್ಲಿ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ 1976 (ಕರ್ನಾಟಕ ಕಾಯ್ದೆ 16, 1977)ರ ಪ್ರಕರಣ 108 ಎ ಉಪ ಪ್ರಕರಣ 2 ರ ಅಡಿಯಲ್ಲಿನ ವಿವರಗಳ ಮೇರೆಗೆ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಲಯ ಯೂನಿಟ್ ದರಗಳನ್ನು ನಿರ್ಧರಿಸುವಲ್ಲಿ ಕರಡು ಅಧಿಸೂಚನೆಗೆ ಸಂಬಂಧಿಸಿದ ಸಾರ್ವಜನಿಕರಿಂದ ಸಲಹೆಗಳು ಮತ್ತು ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸಲು ಪ್ರಕಟಣೆಯನ್ನು ಹೊರಡಿಸಬೇಕಾಗಿರುತ್ತದೆ. ಈ ಪ್ರಕಟಣೆಯನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಕನಿಷ್ಠ 21 ದಿನಗಳ ತರುವಾಯ ಅಧಿಸೂಚನೆಯಲ್ಲಿನ ದರಗಳನ್ನು ಜಾರಿಗೆ ತರಬಹುದಾಗಿರುತ್ತದೆ.

ಸದರಿ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ಸಲ್ಲಿಸುವ ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳು ಬಂದಲ್ಲಿ ಅದನ್ನು ಪರಿಶೀಲಿಸಿ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರವರು ಅಂತಿಮ ತೀರ್ಮಾನಕೊಳ್ಳಬೇಕಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಪಾವತಿಸುವ ಅತಿಥಿ ಗೃಹಗಳಾಗಿ (Paying Guest Accommodation) ಉಪಯೋಗಿಸಲಾಗುತ್ತಿರುವ/ನಿರ್ವಹಿಸಲಾಗುತ್ತಿರುವ ಕಟ್ಟಡಗಳಿಗೆ ವಸತಿಯೇತರ ವರ್ಗದಂತೆ ಪ್ರದೇಶವಾರು ಯೂನಿಟ್ ದರಗಳನ್ನು ಪುನರ್ ನಿಗದಿಪಡಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:10-11-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪುತ್ತಾ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪಾವತಿಸುವ ಅತಿಥಿ ಗೃಹಗಳಿಗೆ (Paying Guest Accommodation) ಉದ್ದಿಮೆ ಪರವಾನಗಿಯನ್ನು ನೀಡುವುದೆಂದು ತೀರ್ಮಾನಿಸಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ: 22-11-2013ರ ನಿರ್ಣಯ.


ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

“12 ಹಾಸಿಗೆಗಳಿಗಿಂತ ಹೆಚ್ಚಾಗಿರುವ ಪಾವತಿಸುವ ಅತಿಥಿ ಗೃಹಗಳನ್ನು (Paying Guest Accommodation) ವಸತಿಯೇತರ ವರ್ಗಕ್ಕೆ ತರುವ ಮಾರ್ಪಡಿನೊಂದಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುವುದು”.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “12 ಹಾಸಿಗೆಗಳಿಗಿಂತ ಹೆಚ್ಚಾಗಿರುವ ಪಾವತಿಸುವ ಅತಿಥಿ ಗೃಹಗಳನ್ನು (Paying Guest Accommodation) ವಸತಿಯೇತರ ವರ್ಗಕ್ಕೆ ತರುವ ಮಾರ್ಪಡಿನೊಂದಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು
4. 11. 2013

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 06 (111)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಿವಿಧ ಪ್ರದೇಶಗಳಲ್ಲಿ ಬಸ್ ಪ್ರಯಾಣಿಕರ ಅನುಕೂಲದ ಹಿತದೃಷ್ಟಿಯಿಂದ ಮೆ|| ಟೈಮ್ಸ್ ಇನ್ಫೋವೇಟೀವ್ ಮೀಡಿಯಾ ಪ್ರೈ ಲಿ., ಸಂಸ್ಥೆಯವರಿಗೆ ದಿನಾಂಕ:25.06.2008 ರಿಂದ 103 ಸ್ಥಳಗಳಲ್ಲಿ ಹಾಗೂ 6.10.2008 ರಿಂದ 60 ಸ್ಥಳಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿ ನಿರ್ವಹಿಸಲು ಅನುಮತಿ ನೀಡಲಾಗಿದ್ದು, ಅವುಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಲಾಗಿದ್ದ ಪ್ರತಿ ಬಸ್ ತಂಗುದಾಣದ ಜಾಹೀರಾತು ಪ್ರದರ್ಶನಕ್ಕೆ ಜಾಹೀರಾತು ಶುಲ್ಕವನ್ನು ಚದರ ಮೀಟರ್ ಒಂದಕ್ಕೆ ರೂ.86.25ರಂತೆ ನಿಗದಿಪಡಿಸಲಾಗಿತ್ತು. ನಂತರ ಜಾಹೀರಾತು ಬೈಲಾ-2006ರ ತಿದ್ದುಪಡಿ ಬೈಲಾ ಮೇರೆಗೆ ದಿನಾಂಕ:01.10.2009 ರಿಂದ ಅನ್ವಯವಾಗುವಂತೆ ಹಿಂದೆ ನಿಗದಿಪಡಿಸಿದ್ದ ರೂ.86.25/-ಗಳ ಚದರ ಮೀಟರ್‌ನ್ನು ಹೆಚ್ಚಿಸಿ ರೂ.129/-ಕ್ಕೆ ನಿಗದಿಪಡಿಸಲಾಗಿತ್ತು. ಪುನಃ ಜಾಹೀರಾತು ಬೈಲಾ ತಿದ್ದುಪಡಿ 2012 ರಂತೆ ದಿನಾಂಕ:03.03.2012 ರಿಂದ ಅನ್ವಯವಾಗುವಂತೆ ಚದರ ಮೀಟರ್ ಒಂದಕ್ಕೆ ರೂ.260/-ರ ದರದಲ್ಲಿ ಪರಿಷ್ಕೃತ ದರದಂತೆ ನಿಗದಿಪಡಿಸಲಾಗಿದೆ.

ಮುಂದುವರೆದಂತೆ, ಪರಿಷ್ಕೃತ ದರದಲ್ಲಿ ಜಾಹೀರಾತು ಶುಲ್ಕವನ್ನು ಪಾವತಿಸುವಂತೆ ಸೂಚಿಸಿ ಸದರಿ ಸಂಸ್ಥೆಯವರಿಗೆ ದಿನಾಂಕ:03.01.2013 ಹಾಗೂ 23.03.2013 ರಂದು ನೋಟೀಸ್‌ಗಳನ್ನು ಜಾರಿ ಮಾಡಿದ್ದರೂ ಸಹ ಸದರಿ ಸಂಸ್ಥೆಯವರು ನಿಗದಿತ ಜಾಹೀರಾತು ಶುಲ್ಕ ಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ದಿನಾಂಕ:19.07.2013 ರಂದು ಅಂತಿಮ ನೋಟೀಸ್ ಜಾರಿ ಮಾಡಲಾಗಿದ್ದು, ಸದರಿ ಸಂಸ್ಥೆಯವರು ಒಟ್ಟು ಬಾಕಿ ಮೊತ್ತ ರೂ.10,74,91,862/-ಗಳಲ್ಲಿ ರೂ.3.00 ಕೋಟಿಗಳನ್ನು ದಿನಾಂಕ:03.08.2013 ರಂದು ಪಾವತಿಸಿದ್ದು, ಉಳಿಕೆ ಮೊತ್ತ ರೂ.7,74,91,862/-ಗಳು ಬಾಕಿ ಇರುತ್ತದೆ.

ದಿನಾಂಕ:17.05.2013 ರಂದು ತಮಗೆ ಹಂಚಿಕೆಯಾಗಿರುವ ಬಸ್ ತಂಗುದಾಣಗಳಲ್ಲಿ ಮೆಟ್ರೋ ಕಾಮಗಾರಿ, ರಸ್ತೆ ಅಗಲೀಕರಣ ಮುಂತಾದ ಕಾರಣಗಳಿಂದ ಕೆಲವು ಬಸ್ ತಂಗುದಾಣಗಳನ್ನು ತೆರವುಗೊಳಿಸಿ ಸ್ಥಳಾಂತರಗೊಳಿಸಲಾಗಿದೆ ಹಾಗೂ ಈಗ ಬಸ್ ತಂಗುದಾಣಗಳ ಸಂಖ್ಯೆ ಹೆಚ್ಚಾಗಿದ್ದು, ಬಸ್ ತಂಗುದಾಣಗಳ ಮೇಲೆ ಅಳವಡಿಸಲಾಗಿರುವ ಜಾಹೀರಾತುಗಳಿಂದ ಬರುತ್ತಿರುವ ಆದಾಯವು ಸಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾಹೀರಾತು ತೆರಿಗೆಯಲ್ಲಿ ವಿನಾಯಿತಿ ನೀಡಬೇಕೆಂದು ಪತ್ರ ಮುಖೇನ ಕೋರಿರುತ್ತಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದಾಯದ ಹಿತದೃಷ್ಟಿಯಿಂದ ಹಾಗೂ ಸದರಿ ಸಂಸ್ಥೆಯವರಿಗೆ ಉಂಟಾಗಿರುವ ಅನಾನುಕೂಲಗಳನ್ನು ಪರಿಗಣನೆಗೆ ತೆಗೆದುಕೊಂಡು ಸದರಿ ಸಂಸ್ಥೆಯವರು ಪಾಲಿಕೆಗೆ ಪಾವತಿಸಬೇಕಾದ ಜಾಹೀರಾತು ಶುಲ್ಕದ ಒಟ್ಟು ಮೊತ್ತದಲ್ಲಿ ಶೇ 10% ರಷ್ಟು ವಿನಾಯಿತಿ ನೀಡುವ ಬಗ್ಗೆ ಸೂಕ್ತ ತೀರ್ಮಾನಕ್ಕಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:23-08-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಮೆ|| ಟೈಮ್ಸ್ ಇನ್ಫೋವೇಟೀವ್ ಮೀಡಿಯಾ ಪ್ರೈ ಲಿ., ಸಂಸ್ಥೆಯವರಿಂದ ಬಾಕಿ ಇರುವ ಜಾಹೀರಾತು ಶುಲ್ಕವನ್ನು ಯಾವುದೇ ವಿನಾಯಿತಿ ನೀಡದೇ ಪೂರ್ಣವಾಗಿ ಪಾವತಿಸಿಕೊಳ್ಳುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಮೆ|| ಟೈಮ್ಸ್ ಇನ್ನೊವಟೇವ್ ಮೀಡಿಯಾ ಪ್ರೈ. ಲಿ., ಸಂಸ್ಥೆಯವರಿಂದ ಬಾಕಿ ಇರುವ ಜಾಹೀರಾತು ಶುಲ್ಕವನ್ನು ಯಾವುದೇ ವಿನಾಯಿತಿ ನೀಡದೇ ಪೂರ್ಣವಾಗಿ ಪಾವತಿಸಿಕೊಳ್ಳುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎನ್.ಸತ್ಯನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 07 (112)/2013-14

ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಹಲವಾರು ಅಭಿವೃದ್ಧಿ ಕಾಮಗಾರಿಗಳ ಸಲುವಾಗಿ ಅಗತ್ಯವಿರುವ ಖಾಸಗಿಯವರ ಸ್ವತ್ತುಗಳನ್ನು ಟಿ.ಡಿ.ಆರ್. ಮುಖಾಂತರ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.

ಟಿ.ಡಿ.ಆರ್. ಮುಖಾಂತರ ಭೂಸ್ವಾಧೀನ ಪ್ರಕ್ರಿಯೆಗಳನ್ನು ಆಯಾ ವಲಯ ಮಟ್ಟದಲ್ಲೇ ಕೈಗೊಳ್ಳಲಾಗುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ ಎಷ್ಟು ಪ್ರಮಾಣದಲ್ಲಿ ಮತ್ತು ಎಲ್ಲೆಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಎಷ್ಟು ಟಿ.ಡಿ.ಆರ್.ಗಳನ್ನು ಯಾವ ಯಾವ ಸ್ವತ್ತುಗಳಿಗೆ ವಿತರಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಲಭ್ಯವಿಲ್ಲದಂತಾಗಿದೆ.

ಬಹಳಷ್ಟು ಪ್ರದೇಶಗಳಲ್ಲಿ ಟಿ.ಡಿ.ಆರ್. ಪದ್ಧತಿಯಲ್ಲಿ ಭೂಸ್ವಾಧೀನಕ್ಕೆ ಸಾರ್ವಜನಿಕರಿಂದ ವಿರೋಧವಿರುತ್ತದೆ. ಉದಾಹರಣೆಗೆ; ಪಾದರಾಯನಪುರ ರಸ್ತೆ ಅಗಲೀಕರಣಗೊಳಿಸಲು ಉದ್ದೇಶಿಸಲಾಗಿದ್ದು ಸದರಿ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಸ್ವತ್ತುಗಳಿದ್ದು ಇವುಗಳ ಮಾಲೀಕರು ಟಿ.ಡಿ.ಆರ್. ಮುಖಾಂತರ ಭೂಸ್ವಾಧೀನಕ್ಕೆ ವಿರೋಧಿಸಿ ಸ್ವಾಧೀನಕ್ಕೊಳಪಡುವ ಸ್ವತ್ತುಗಳಿಗೆ ಹಣದ ರೂಪದಲ್ಲಿ ಪರಿಹಾರ ನೀಡುವಂತೆ ಕೋರಿಕೊಂಡಿರುತ್ತಾರೆ.

ಪ್ರಸ್ತುತ ಪಾಲಿಕೆಯು ಆರ್ಥಿಕ ಸಂಕಷ್ಟದಲ್ಲಿದ್ದು ಇಂತಹ ಪ್ರಕರಣಗಳಲ್ಲಿ ಹಣದ ಪರಿಹಾರವನ್ನು ನೀಡಲು ಸಮರ್ಥವಿಲ್ಲವೆಂದು ಅಭಿಪ್ರಾಯಿಸಲಾಗಿದೆ. ಇದಕ್ಕೆ ಬದಲಾಗಿ ಪಾಲಿಕೆಯ ಉಸ್ತುವಾರಿಯಲ್ಲೇ “ಟಿ.ಡಿ.ಆರ್. ಬ್ಯಾಂಕ್” ಅನ್ನು ಸ್ಥಾಪಿಸಿ, ಭೂಸ್ವಾಧೀನಕ್ಕೊಳಪಡುವ ಸ್ವತ್ತುಗಳಿಗೆ ವಿತರಿಸಲಾಗುವ ಟಿ.ಡಿ.ಆರ್.ಗಳನ್ನು ಬ್ಯಾಂಕ್‌ನಲ್ಲಿ ಸಂಗ್ರಹಿಸಿ, ತದನಂತರ ಅವಶ್ಯವಿರುವಂತಹ ಬೃಹತ್ ಕಟ್ಟಡ ನಿರ್ಮಾಣದಾರರೊಂದಿಗೆ ಸಂಧಾನ ನಡೆಸಿ ಇಂತಹ ಚಿಕ್ಕ ಚಿಕ್ಕ ಪ್ರಮಾಣದ ಟಿ.ಡಿ.ಆರ್.ಗಳನ್ನು ಪಾಲಿಕೆಯ ಮುಖಾಂತರ ನೇರವಾಗಿ ಕಟ್ಟಡ ನಿರ್ಮಾಣದಾರರಿಗೆ ಹಣದ ರೂಪದಲ್ಲಿ ಮಾರಾಟ ಮಾಡಿ ಭೂಸ್ವಾಧೀನಕ್ಕೊಳಪಡುವ ಸ್ವತ್ತುಗಳ ಮಾಲೀಕರಿಗೆ ಹಣದ ಪರಿಹಾರವನ್ನು ನೀಡಲು ಅನುಕೂಲ ಕಲ್ಪಿಸಬಹುದಾಗಿರುತ್ತದೆ. ಇದರಿಂದಾಗಿ ತಕ್ಷಣದಲ್ಲಿ ಸ್ವತ್ತಿನ ಮಾಲೀಕರಿಗೆ ಪರಿಹಾರ ಲಭಿಸಿ ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬಹುದಾಗಿರುತ್ತದೆ.

ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಪಾಲಿಕೆಯ ಹಿತದೃಷ್ಟಿಯಿಂದ ಪಾಲಿಕೆಯ ಅಧೀನದಲ್ಲಿ “ಟಿ.ಡಿ.ಆರ್. ಬ್ಯಾಂಕ್” ಅನ್ನು ಸ್ಥಾಪಿಸಲು ಅಗತ್ಯವಿರುವ ನೀತಿ ನಿಯಮಗಳನ್ನು ರೂಪಿಸಿ ಉದ್ದೇಶಿತ ಬ್ಯಾಂಕ್ ಅನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸೂಚಿತ ವಿಷಯದಲ್ಲಿ ಅನುಮೋದನೆ ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯ ಮುಂದೆ ಮಂಡಿಸಲಾದ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ಸ್ವಯಂ ಪ್ರೇರಿತ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುತ್ತಾ, ಆಯುಕ್ತರವರು ಪ್ರಸ್ತಾಪಿತ ವಿಷಯದ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಿ ಮುಂದಿನ ಕೌನ್ಸಿಲ್ ಸಭೆಗೆ ಮಂಡಿಸುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಚರ್ಚೆಯ ನಂತರ ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ: 22-11-2013ರ ನಿರ್ಣಯವನ್ನು ಒಪ್ಪುತ್ತಾ, ಆಯುಕ್ತರವರು ಪ್ರಸ್ತಾಪಿತ ವಿಷಯದ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಿ ಮುಂದಿನ ಕೌನ್ಸಿಲ್ ಸಭೆಗೆ ಮಂಡಿಸುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 08 (113)/2013-14

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಹಲವಾರು ಅಭಿವೃದ್ಧಿ ಕಾಮಗಾರಿಗಳ ವಿಷಯವಾಗಿ ಅಗತ್ಯವಿರುವ ಖಾಸಗಿಯವರ ಸ್ವತ್ತುಗಳನ್ನು ಟಿ.ಡಿ.ಆರ್. ಮೂಲಕ ಭೂಸ್ವಾಧೀನಪಡಿಸಿಕೊಳ್ಳುತ್ತಿರುವುದು ಸರಿಯಷ್ಟೆ.

ಇಂತಹ ಪ್ರಕರಣಗಳಲ್ಲಿ ದಿನಾಂಕ:30-07-2010 ರ ರಾಜ್ಯ ಪತ್ರದ ಅಧಿಸೂಚನೆ ಹಾಗೂ ದಿನಾಂಕ: 07-04-2011 ರ ಮಾನ್ಯ ಆಯುಕ್ತರವರ ಆದೇಶದಂತೆ, ಭೂಸ್ವಾಧೀನಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯಲ್ಲಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದಾಗ್ಯೂ ಸದರಿ ವಿಷಯಕ್ಕೆ ಸಂಬಂಧಪಟ್ಟ ಕಡತಗಳನ್ನು ಸಮಿತಿಯ ಅನುಮೋದನೆ ಸಲ್ಲಿಸದೇ ಅಧಿಕಾರಿಗಳ ಹಂತದಲ್ಲಿಯೇ ಅನುಮೋದನೆಗಳನ್ನು ನೀಡಲಾಗುತ್ತಿದ್ದು, ಇದು ನಿಯಮಾನುಸಾರ ಅಸಿಂಧು ಕ್ರಮವಾಗಿದ್ದು, ವಿಧಿಬದ್ಧವಾಗಿ ರಚನೆಗೊಂಡಿರುವ ಸ್ಥಾಯಿ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸಿದಂತಾಗುತ್ತದೆ.

ಖಾಸಗಿ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧವಾಗಿ ಬಹಳಷ್ಟು ಅವ್ಯವಹಾರ ನಡೆದಿರುವುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರಿಂದಲೂ ದೂರು ಆಕ್ಷೇಪಣೆ ಕೇಳಿಬಂದಿರುವುದು ಸರಿಯಷ್ಟೆ, ಇಂತಹ ಅವ್ಯವಹಾರಗಳಿಗೆ ಪುಷ್ಟೀಕರಿಸುವಂತಹ ಉದಾಹರಣೆಯಾಗಿ, ಮಹದೇವಪುರ ವಲಯ ವ್ಯಾಪ್ತಿಯ ಮಾರಗೊಂಡನಹಳ್ಳಿ ರಸ್ತೆಯ ಆನಂದಪುರ ವೃತ್ತದಿಂದ ಮಾರಗೊಂಡನಹಳ್ಳಿ ವಾರಣಾಸಿ ಗ್ರಾಮದ ಸರ್ವೆ ನಂ: 25 ಮತ್ತು 26ರ ಜಾಗದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಹಾಲಿ ಅಸ್ತಿತ್ವದಲ್ಲಿರುವ ರಸ್ತೆಯನ್ನು ಸೇರಿಸಿ ಕಾನೂನು ಉಲ್ಲಂಘನೆ ಮಾಡಿ ಟಿ.ಡಿ.ಆರ್. ನೀಡಿರುವುದಾಗಿ ಗಂಭೀರವಾದ ಆರೋಪ ಕೇಳಿಬಂದಿದ್ದು, ಸದರಿ ವಿಷಯದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಲ್ಲಿ ಇಂತಹ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಗಳಿರುತ್ತದೆ.

ಆದಕಾರಣ, ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಪಟ್ಟ ಸ್ಥಾಯಿ ಸಮಿತಿಯ ಅನುಮೋದನೆಗಳನ್ನು ಪಡೆಯದೇ ಅಧಿಕಾರಿಗಳ ಹಂತದಲ್ಲೇ ನಡೆಸುತ್ತಿರುವುದರಿಂದ ಇಂತಹ ಪ್ರಕರಣಗಳಿಗೆ ಎಡೆಮಾಡಿಕೊಟ್ಟಂತಾಗಿರುತ್ತದೆ.

ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಪಾಲಿಕೆ ಹಿತದೃಷ್ಟಿಯಿಂದ ಈಗಾಗಲೇ ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆ ಹಾಗೂ ಮಾನ್ಯ ಆಯುಕ್ತರವರ ಆದೇಶದಂತೆ ಭೂಸ್ವಾಧೀನಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳ ಕಡತಗಳನ್ನು ಸಮಿತಿಯ ಅನುಮೋದನೆಗೆ ಕಡ್ಡಾಯವಾಗಿ ಮಂಡಿಸಿ ಅಗತ್ಯ ಅನುಮೋದನೆ ಪಡೆಯುವುದರಿಂದ ಸದರಿ ವಿಷಯದಲ್ಲಿ ಉಂಟಾಗಬಹುದಾದ ಅವ್ಯವಹಾರಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟುವುದು ಸಾಧ್ಯವಾಗುವುದೆಂದು ಸಮಿತಿಯು ತೀರ್ಮಾನಿಸಿ ಪ್ರಸ್ತಾಪಿತ ವಿಷಯದ ಬಗ್ಗೆ ಅಗತ್ಯ ಅನುಮೋದನೆ ಕೋರಿ ಕೌನ್ಸಿಲ್ ಸಭೆಯ ಮುಂದೆ ಮಂಡಿಸುವುದೆಂದು ತೀರ್ಮಾನಿಸಿರುವ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ಸ್ವಯಂ ಪ್ರೇರಿತ ನಿರ್ಣಯ.

ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುತ್ತಾ, ಆಯುಕ್ತರವರು ಪ್ರಸ್ತಾಪಿತ ವಿಷಯದ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಿ ಮುಂದಿನ ಕೌನ್ಸಿಲ್ ಸಭೆಗೆ ಮಂಡಿಸುವುದು.


ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಚರ್ಚೆಯ ನಂತರ ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ: 22-11-2013ರ ನಿರ್ಣಯವನ್ನು ಒಪ್ಪುತ್ತಾ, ಆಯುಕ್ತರವರು ಪ್ರಸ್ತಾಪಿತ ವಿಷಯದ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಿ ಮುಂದಿನ ಕೌನ್ಸಿಲ್ ಸಭೆಗೆ ಮಂಡಿಸುವುದೆಂದು ಸಭೆಯು ತೀರ್ಮಾನಿಸಲಾಯಿತು".

(ಬಿ.ಎಸ್.ಸತ್ಯನಾರಾಯಣ)

ಮಹಾಪೌರರು



ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 10 (115)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ:43, ಪಾದರಾಯನಪುರ, ಮೈಸೂರು ರಸ್ತೆಯಲ್ಲಿ ಬರುವ ಹೊಸಗುಡ್ಡದಹಳ್ಳಿ ಗ್ರಾಮದ ಎಲ್.ಎ.ನಂ.51, ಸಿಟಿಎಸ್ ನಂ.142 ರ ಆಸ್ತಿ ಸಂಖ್ಯೆ:43-1-149/1-1 ರ ಆಸ್ತಿಯು ಶ್ರೀಮತಿ ಜಸ್ವಂತಿ ಆರ್. ಇವರಿಗೆ ಸೇರಿದ 3080.5 ಚ.ಅಡಿ ಆಸ್ತಿಯಾಗಿದ್ದು ಈ ಆಸ್ತಿಯಲ್ಲಿ ಮೈಸೂರು ರಸ್ತೆ ಅಗಲೀಕರಣಕ್ಕೆ 837 ಚ.ಅಡಿ ಜಾಗವನ್ನು ಕಾನೂನುಬದ್ಧವಾಗಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸದೆ ಸುಮಾರು 2 ವರ್ಷಗಳ ಹಿಂದೆಯೇ ತಮ್ಮ ಆಸ್ತಿಯನ್ನು ಪಾಲಿಕೆಯವರು ಉಪಯೋಗಿಸಿಕೊಂಡಿರುತ್ತಾರೆಂದು ಈ ಬಗ್ಗೆ ಪ್ರತಿವಾದಿಗಳಿಗೆ ಪರಿಹಾರ ಪಾವತಿಸಲು ನಿರ್ದೇಶನವನ್ನು ನೀಡಬೇಕೆಂದು ಕೋರಿ ಶ್ರೀಮತಿ ಜಸ್ವಂತಿ ಆರ್. ಕೋಂ ಶ್ರೀ. ಡಿ. ಎ. ರಾಜ್‌ಕುಮಾರ್ ರವರು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ:34092/2012 ರಂತೆ ಪ್ರಕರಣ ಸಲ್ಲಿಸಿದ್ದ ಮೇರೆಗೆ ಉಚ್ಚನ್ಯಾಯಾಲಯವು ಈ ಕೆಳಗೆ ಕಾಣಿಸಿರುವಂತೆ ದಿನಾಂಕ:11.02.2013 ರಂದು ನಿರ್ದೇಶನ ನೀಡಿರುತ್ತದೆ ಎಂದು ಪಾಲಿಕೆಯ ಪರ ವಕೀಲರಾದ ಶ್ರೀ.ನಾಗರಾಜಲು ನಾಯ್ಡು ರವರು ಆಯುಕ್ತರು ಬಿಬಿಎಂಪಿ ಇವರಿಗೆ ದಿ:13.02.2013 ಪತ್ರ ಬರೆದಿರುತ್ತಾರೆ.

With reference to the above, the above writ petition was posted on 11-02-2013 for orders before the Hon'ble High Court of Karnataka and Hon'ble High Court after hearing finally disposed off the above writ petition directing the BBMP to complete the acquisition proceedings within 3 months from 11-02-2013 and pay the compensation to the petitioner. The Hon'ble Court further directed the BBMP to pay liquidated damages at the rate of Rs.2,000/- per month from the month of March 2011 till the date of payment of compensation. Please recall that the Hon'ble Court earlier imposed cost of Rs.20,000/- and waived off.

Hence, I request your goodself to treat the matter as very urgent as the land occupied in March 2011 for widening road without any acquisition and payment of compensation and pay the compensation and damages as directed by the Hon'ble Court and do the needful in the matter.

ಆದರೆ, ಭೂಸ್ವಾಧೀನಕಾಯ್ದೆಯನ್ವಯ ಈ ಪ್ರಕರಣದ ಸ್ವತ್ತನ್ನು 3 ತಿಂಗಳೊಳಗಾಗಿ ಭೂಸ್ವಾಧೀನಪಡಿಸಿಕೊಂಡು ಸ್ವತ್ತಿನ ಖಾತೆದಾರರಿಗೆ ಪರಿಹಾರವನ್ನು ಪಾವತಿಸಲು ಕಷ್ಟ ಸಾಧ್ಯವೆಂದು ಆದುದರಿಂದ ಉಚ್ಚನ್ಯಾಯಾಲಯದ ದಿನಾಂಕ:11-02-2013 ರ ಆದೇಶದ ವಿರುದ್ಧ 1 ವರ್ಷ ಕಾಲಾವಧಿಯನ್ನು ನೀಡುವಂತೆ ಕೋರಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಕಾನೂನು ಕೋಶದ ಮುಖ್ಯಸ್ಥರು, ಬಿಬಿಎಂಪಿ ಇವರಿಗೆ ದಿನಾಂಕ:26.03.2013 ರಂದು ಆಂತರಿಕ ಕಛೇರಿ ಟಿಪ್ಪಣಿ ಮೂಲಕ ಕೋರಲಾಗಿತ್ತು.

ಆದರೂ ಸಹಾಯಕ ಕಾರ್ಯಪಾಲಕ ಅಭಿಯಂತರರು ರೋಡ್ ಇನ್‌ಫ್ರಾಸ್ಟ್ರಕ್ಚರ್, ರಾಜರಾಜೇಶ್ವರಿನಗರ ವಲಯ, ಬಿಬಿಎಂಪಿ ರವರು ಕಡತ ತಯಾರಿಸಿ ಈ ಪ್ರಕರಣದ ಸ್ವತ್ತಿನಲ್ಲಿ 837 ಚ.ಅಡಿ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳಲು ಮತ್ತು ಈ ವಿಸ್ತೀರ್ಣಕ್ಕೆ ಮತ್ತು ಇದರಲ್ಲಿರುವ ಎ.ಸಿ.ಶೀಟ್ ಕಟ್ಟಡಕ್ಕೆ ರೂ.29,99,761/- ಗಳಾಗುತ್ತದೆ ಎಂದು ಹಾಗೂ ಈ ಜಾಗವನ್ನು ಭೂಸ್ವಾಧೀನಕಾಯ್ದೆಯನ್ವಯ ಭೂಸ್ವಾಧೀನಪಡಿಸಿಕೊಳ್ಳದೇ ಇದ್ದುದರಿಂದ ಮಾನ್ಯ ಉಚ್ಚನ್ಯಾಯಾಲಯದ ದಿನಾಂಕ:11.02.2013 ರ ಆದೇಶದನ್ವಯ ನೆಲಬಾಡಿಗೆ ಅಂದರೆ ಮಾರ್ಚ್-2011 ರಿಂದ ಮೇ-2013 ರವರೆಗಿನ ಕಾಲಾವಧಿಗೆ ರೂ.2000/- ಗಳಂತೆ ಒಟ್ಟು ರೂ.52,000/- ಗಳನ್ನು ಒಟ್ಟು ರೂ.30,51,761/- ಗಳಾಗುತ್ತದೆಂದು ದಾಖಲೆಗಳ ಸಮೇತ ವರದಿ ಮಾಡಿರುತ್ತಾರೆ.

ಈ ವರದಿಯನ್ನು ಪರಿಶೀಲಿಸಲಾಗಿ, ಶ್ರೀ.ಡಿ.ಎ.ರಾಜ್‌ಕುಮಾರ್ ಬಿನ್ ಡಿ.ಆರ್.ಆದಿನಾರಾಯಣಪ್ಪ ಇವರು ಸ್ವತ್ತಿನ ಸಂಖ್ಯೆ:149/1 ರಲ್ಲಿ ಪೂರ್ವ-ಪಶ್ಚಿಮ:-50.5, ಉತ್ತರ-ದಕ್ಷಿಣ:-61 ಅಡಿ ವಿಸ್ತೀರ್ಣದ ಜಾಗವನ್ನು ಶ್ರೀಮತಿ ಆರ್.ಜಸ್ವಂತಿ ಕೋಂ ಶ್ರೀ.ಡಿ.ಎ.ರಾಜ್‌ಕುಮಾರ್ ಇವರಿಗೆ ಎಸ್.ಆರ್.ನಂ.12086/99-2000, ದಿನಾಂಕ: 08-07-1999ರ ಮೇರೆಗೆ ದಾನಪತ್ರದ ಮೂಲಕ ನೀಡಿರುತ್ತಾರೆ. ಈ ದಾನಪತ್ರದ ಆಧಾರದ ಮೇಲೆ ಪಾಲಿಕೆಯಲ್ಲಿ ಶ್ರೀಮತಿ ಆರ್.ಜಸ್ವಂತಿ ಇವರ ಹೆಸರಿಗೆ 3080.5 ಚ.ಅಡಿ ಜಾಗವನ್ನು ಪಿ.ಐ.ಡಿ ನಂ.43-1-149/1-1 ಎಂದು ಖಾತೆ ನಂಬರ್ ನೀಡಿ ದೃಢೀಕರಣ ನೀಡಿರುತ್ತಾರೆ.

ಈ ಸ್ವತ್ತಿನಲ್ಲಿ ಪಾಲಿಕೆಯವರು ಮೈಸೂರು ರಸ್ತೆ ಅಗಲೀಕರಣಕ್ಕೆ 837 ಚ.ಅಡಿ ಜಾಗವನ್ನು ಉಪಯೋಗಿಸಿಕೊಂಡಿದ್ದು, ಉಪಯೋಗಿಸಿಕೊಂಡಿದ್ದ ಈ ಜಾಗಕ್ಕೆ ಪರಿಹಾರವನ್ನು ಪಾವತಿಸಬೇಕಾಗಿರುವುದರಿಂದ ಕಾರ್ಯದರ್ಶಿ, ಕೇಂದ್ರಮೌಲ್ಯಮಾಪನ ಸಮಿತಿ, ಬೆಂಗಳೂರು ಇವರು ದಿನಾಂಕ:26-09-2011 ರಂದು ಪ್ರಚುರಪಡಿಸಿರುವ ಮಾರ್ಗಸೂಚಿ ಬೆಲೆಯಂತೆ ಲೆಕ್ಕಾಚಾರ ಮಾಡಲಾಗಿದೆ. ಈ ಪ್ರಕರಣದ ಸ್ವತ್ತು ಇರುವ ಜಾಗಕ್ಕೆ ಚ.ಅಡಿ 1ಕ್ಕೆ ರೂ.3,500/- ಗಳಾಗಿರುತ್ತದೆ ಎಂದು ಅಧಿಸೂಚನೆ ಹೊರಡಿಸಿರುತ್ತಾರೆ. ಈ ಪ್ರಕರಣದ ಸ್ವತ್ತನ್ನು ಮತ್ತು ಅದರಲ್ಲಿರುವ ಕಟ್ಟಡವನ್ನು ಭೂಸ್ವಾಧೀನಪಡಿಸಿಕೊಳ್ಳಲು ಆಗುವ ಪರಿಹಾರದ ಮೊಬಲಗು ಮತ್ತು ಇತರೆ ವೆಚ್ಚಗಳ ವಿವರಗಳು ಕೆಳಕಂಡಂತಿರುತ್ತದೆ;

ಭೂಸ್ವಾಧೀನಪಡಿಸಿಕೊಳ್ಳುವ ಆಸ್ತಿಯ ವಿವರ ಮತ್ತು ಅದಕ್ಕೆ ಪಾವತಿಸುವ ಭೂಪರಿಹಾರ ಮತ್ತು ಇತರೆ ವೆಚ್ಚಗಳ ವಿವರಗಳು ಈ ಕೆಳಕಂಡಂತಿವೆ:-

1	ಸ್ವತ್ತಿನ ವಾರ್ಡ್ ಸಂಖ್ಯೆ ಮತ್ತು ಹೆಸರು	ವಾ.ನಂ.43, ಪಾದರಾಯನಪುರ, ಮೈಸೂರು ರಸ್ತೆ
2	ಸ್ವತ್ತಿನ ಸಂಖ್ಯೆ	ಪಿಐಡಿ ನಂ.43-1-149/1-1
3	ಸ್ವತ್ತಿನ ಖಾತೆದಾರರ ಹೆಸರು	ಶ್ರೀಮತಿ ಜಸ್ವಂತಿ ಆರ್.
4	ಸ್ವತ್ತಿನ ವಿಸ್ತೀರ್ಣ ಚ.ಅಡಿಗಳಲ್ಲಿ	837 ಚ.ಅಡಿ (77.76 ಚ.ಮೀ)
5	ಭೂಸ್ವಾಧೀನಪಡಿಸಿಕೊಳ್ಳುವ ವಿಸ್ತೀರ್ಣ ಮತ್ತು ಚ.ಅಡಿ 1ಕ್ಕೆ ಇರುವ ಮಾರುಕಟ್ಟೆ ಬೆಲೆ. ಐ.ಸಿ.ಶೀಟ್ ಕಟ್ಟಡದ ಬೆಲೆ ಒಟ್ಟು	3500X837 = 29,29,500/- ರೂ.ಗಳು +70,245 <hr/> 29,99,745/-
6	ಈ ಮೊಬಲಗಿಗೆ ಭೂಸ್ವಾಧೀನ ಕಾಯ್ದೆಯ ಕಲಂ 23(1)ಎ ರನ್ವಯ ಶೇ.12% ಹೆಚ್ಚುವರಿ ಮಾರುಕಟ್ಟೆ ಬೆಲೆ 2 ವರ್ಷಕ್ಕೆ	7,19,939/- ರೂ.ಗಳು
7	ಭೂಸ್ವಾಧೀನಕಾಯ್ದೆಯ 23(2) ರನ್ವಯ ಶಾಸನಬದ್ಧ ಭತ್ಯೆ ಶೇ.30%	8,99,923/- ರೂ.ಗಳು
	ಒಟ್ಟು	46,19,607/-
	ಇತರೆ ವೆಚ್ಚಗಳು	
8	ಸಿಬ್ಬಂದಿ ವೆಚ್ಚ	ಇಲ್ಲ
9	ಆಡಿಟ್ ವೆಚ್ಚ	ಇಲ್ಲ
10	ಪ್ರಕಟಣಾ ವೆಚ್ಚ	2,00,000/-
	ಒಟ್ಟು (5+6+7+10)	48,19,607/-
	ನ್ಯಾಯಾಲಯದ ಆದೇಶದಂತೆ ಮಾಹೆಯಾನ 2000 ರೂ.ಗಳಂತೆ ಮಾರ್ಚ್ 2011 ರಿಂದ ಫೆಬ್ರವರಿ 2014 ರವರೆಗೆ ಒಟ್ಟು 36 ತಿಂಗಳಿಗೆ	72,000/-
	ಒಟ್ಟು	48,91,607/-
<p>ಪರಾ:- ದಿನಾಂಕ:05-09-1963 ರ ಕರ್ನಾಟಕ ಅಧಿಸೂಚನೆ ಸಂಖ್ಯೆ: ಎಫ್‌ಡಿ/126/ಆರ್.ಎಫ್.ಸಿ. 60 ರಂತೆ ಯಾವುದೇ ಸ್ಥಳೀಯ ಸಂಸ್ಥೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಭೂಸ್ವಾಧೀನಾಧಿಕಾರಿಗೆ ನೇಮಕವಾಗಿದ್ದು, ಸದರಿ ಕಛೇರಿಯ ಸಿಬ್ಬಂದಿ ವೆಚ್ಚವನ್ನು ಆ ಸ್ಥಳೀಯ ಸಂಸ್ಥೆಯೇ ಭರಿಸುತ್ತಿದ್ದಲ್ಲಿ, ಮೇಲಿನ ಕ್ರಮಸಂಖ್ಯೆ 8 ಮತ್ತು 9 ರಲ್ಲಿನ ವೆಚ್ಚಗಳನ್ನು ವಿಧಿಸುವ ಅವಶ್ಯಕತೆ ಇಲ್ಲವೆಂಬ ಆದೇಶವಿರುವುದರಿಂದ ಈ ಎರಡೂ ವೆಚ್ಚಗಳನ್ನು ಒಟ್ಟು ಭೂಸ್ವಾಧೀನ ಪರಿಹಾರ ಲೆಕ್ಕಾಚಾರದಿಂದ ಕೈಬಿಡಲಾಗಿದೆ.</p>		

(ನಲವತ್ತೆಂಟು ಲಕ್ಷದ ತೊಂಭತ್ತೊಂದು ಸಾವಿರದ ಆರುನೂರ ಏಳು ಮಾತ್ರ)

ಪ್ರಸ್ತಾಪಿತ ಸ್ವತ್ತನ್ನು 1894ರ ಭೂಸ್ವಾಧೀನ ಕಾಯ್ದೆಯನ್ವಯ ಭೂಸ್ವಾಧೀನಪಡಿಸಿಕೊಳ್ಳಲು ಹಾಗೂ ಇದಕ್ಕೆ ತಗಲುವ ಭೂಪರಿಹಾರ ಮತ್ತು ಇತರೆ ವೆಚ್ಚಗಳು ಸೇರಿ ಒಟ್ಟು ರೂ.48,91,607/- (ನಲವತ್ತೆಂಟು ಲಕ್ಷದ ತೊಂಬತ್ತೊಂದು ಸಾವಿರದ ಆರುನೂರ ಏಳು ರೂಗಳು ಮಾತ್ರ) ಗಳನ್ನು ಪಾಲಿಕೆಯು 2013-14 ನೇ ಸಾಲಿನ ಆಯವ್ಯಯದಲ್ಲಿ ಮೀಸಲಿರಿಸಿರುವ ಅನುದಾನದಿಂದ ಭರಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:18-05-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ:01-10-2013ರ ನಿರ್ಣಯ ಹಾಗೂ ಸದರಿ ನಿರ್ಣಯವನ್ನು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುತ್ತಾ, ನಿಗದಿಪಡಿಸಿರುವ ಭೂ ಸ್ವಾಧೀನ ಪರಿಹಾರ ಮೊತ್ತವನ್ನು ನೀಡುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುತ್ತಾ, ನಿಗದಿಪಡಿಸಿರುವ ಭೂ ಸ್ವಾಧೀನ ಪರಿಹಾರ ಮೊತ್ತವನ್ನು ನೀಡುವುದೆಂದು ಸಭೆಯು ತೀರ್ಮಾನಿಸಲಾಯಿತು".


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ

ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 11 (116)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸಾರಕ್ಕಿ ಗ್ರಾಮದ ಸರ್ವೆ ನಂ.57ರಲ್ಲಿ ಬರುವ ನಿವೇಶನ ಸಂಖ್ಯೆ:34 ಶ್ರೀಮತಿ ವಸುಂಧರಾದೇವಿ ರವರಿಗೆ ಸೇರಿದ ನಿವೇಶನವಾಗಿದ್ದು, ಇದರಲ್ಲಿ 351 ಚ.ಅಡಿ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಅನಧಿಕೃತವಾಗಿ ಪಾಲಿಕೆಯವರು ಉಪಯೋಗಿಸಿಕೊಂಡಿರುವುದರಿಂದ ಇದರ ಬಾಬು ಭೂಪರಿಹಾರವನ್ನು ನೀಡದೇ ಇದ್ದದರಿಂದ ಶ್ರೀಮತಿ ವಸುಂಧರಾದೇವಿ ಕೋಂ ಪರಮಶಿವಯ್ಯ ಇವರು ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎನ್.ಆರ್.ವೃತ್ತ, ಬೆಂಗಳೂರು ಹಾಗೂ ಸಹಾಯಕ ಕಂದಾಯ ಅಧಿಕಾರಿ, ಜಯನಗರ ಶಾಂಪಿಂಗ್ ಕಾಂಪ್ಲೆಕ್ಸ್, ಜಯನಗರ, ಬಿಬಿಎಂಪಿ ಬೆಂಗಳೂರು ಇವರುಗಳ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್.ನಂ.4219/2002 ಅನ್ನು ದಾಖಲು ಮಾಡಿ ತನಗೆ ಸೇರಿದ ಆಸ್ತಿಯಲ್ಲಿ ಪಾಲಿಕೆಯವರು ಅತಿಕ್ರಮಣ ಮಾಡದೆ ಖಾಯಂ ಆಗಿ ಪ್ರತಿಬಂಧಕಾಜ್ಜೆಯನ್ನು ನೀಡಬೇಕೆಂದು ಮತ್ತು ಈಗಾಗಲೇ ಉಪಯೋಗಿಸಿಕೊಂಡಿರುವ ಜಾಗಕ್ಕೆ ಭೂಪರಿಹಾರವನ್ನು ಪಾವತಿಸುವಂತೆ ನಿರ್ದೇಶನವನ್ನು ಕೋರಿ ಶ್ರೀಮತಿ ವಸುಂಧರಾದೇವಿ ರವರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಸಲ್ಲಿಸಿರುತ್ತಾರೆ. ಆದರೆ, ನ್ಯಾಯಾಲಯವು ದಿನಾಂಕ:01.04.2011 ರಂದು ಆದೇಶ ನೀಡಿ ಪ್ರತಿಬಂಧಕಾಜ್ಜೆಯನ್ನು ನೀಡುವಂತೆ ಅವರ ಕೋರಿಕೆಯನ್ನು ತಿರಸ್ಕರಿಸಿ ಆದೇಶ ನೀಡಿರುತ್ತದೆ. ಹಾಗೂ ಸ್ವತ್ತಿನ ಖಾತೆದಾರರ ಜಾಗವನ್ನು ಪಾಲಿಕೆಯವರು ಉಪಯೋಗಿಸಿಕೊಂಡಿದ್ದಲ್ಲಿ ಅದನ್ನು ಸಂಬಂಧಪಟ್ಟವರಿಂದ ಅಳತೆ ಮಾಡಿಸಿಕೊಂಡಿದ್ದು, ಉಪಯೋಗಿಸಿಕೊಂಡಿರುವ ಜಾಗಕ್ಕೆ ಭೂಪರಿಹಾರವನ್ನು ಪಡೆಯುವ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕೆಂದು ನಿರ್ದೇಶನ ನೀಡಿರುತ್ತದೆ.

ನ್ಯಾಯಾಲಯದ ನಿರ್ದೇಶನವನ್ನು ಅನುಸರಿಸಿ, ಪಾಲಿಕೆಯ ಮೋಜಣಿದಾರರು ದಿನಾಂಕ:13.04.2012 ರಂದು ಸ್ಥಳ ಪರಿಶೀಲನೆ ಮಾಡಿ ಮತ್ತು ಪಾಲಿಕೆಯವರು ರಸ್ತೆ ನಿರ್ಮಾಣಕ್ಕೆ ಉಪಯೋಗಿಸಿಕೊಂಡಿರುವ ಜಾಗಕ್ಕೆ ನಕ್ಷೆಯನ್ನು ತಯಾರಿಸಿ ಧೃಢೀಕರಿಸಿ, ವರದಿಸಿರುತ್ತಾರೆ. ಈ ನಕ್ಷೆಯನ್ನಾಧರಿಸಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಯನಗರ ಉಪವಿಭಾಗ, ಬಿಬಿಎಂಪಿ ರವರು ಕಡತ ತಯಾರಿಸಿ ಅಗತ್ಯ ದಾಖಲಾತಿಗಳ ಸಮೇತ ವರದಿ ಸಲ್ಲಿಸಿರುತ್ತಾರೆ. ಈ ವರದಿಯನ್ನು ಪರಿಶೀಲಿಸಲಾಗಿ, ಈ ಪ್ರಕರಣದ ಸ್ವತ್ತನ್ನು 1995-96ನೇ ಸಾಲಿನಲ್ಲಿ ಅಧಿಸೂಚಿತ ಪ್ರದೇಶ ಸಮಿತಿ-ಸಾರಕ್ಕಿ ಬೆಂಗಳೂರು ಇವರ ಕಛೇರಿಯಲ್ಲಿ ಈ ಪ್ರಕರಣದ ಸ್ವತ್ತು ಶ್ರೀಮತಿ ವಸುಂಧರಾದೇವಿ ಕೋಂ ಜಿ.ಜಿ.ಪರಮಶಿವಯ್ಯ ಇವರ ಹೆಸರಿಗೆ ಖಾತಾ ನೋಂದಾವಣಿಯಾಗಿ ಅದಕ್ಕೆ ಕ್ರಮ ಸಂಖ್ಯೆ:405 ಗ್ರಾಮದ ಹೆಸರು ಸಾರಕ್ಕಿ ಕೆರೆ ಆಸ್ತಿ ಸಂಖ್ಯೆ:34 ಮತ್ತು ಅದರ ವಿಸ್ತೀರ್ಣ 25+34/2X44+46/2 ಎಂದು ಧೃಢೀಕರಿಸಿ ನೀಡಿರುತ್ತಾರೆ. ಈ ಸ್ವತ್ತಿನಲ್ಲಿ ಪಾಲಿಕೆಯವರು ರಸ್ತೆ ನಿರ್ಮಾಣಕ್ಕೆ 351 ಚ.ಅಡಿ ಜಾಗವನ್ನು ಉಪಯೋಗಿಸಿಕೊಂಡಿರುತ್ತಾರೆಂದು ಪಾಲಿಕೆ ಮೋಜಣಿದಾರರು ನಕ್ಷೆ ತಯಾರಿಸಿ ವರದಿ ಸಲ್ಲಿಸಿರುತ್ತಾರೆ. ಈ ವರದಿಯನ್ನಾಧರಿಸಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿ.ಪಿ.ನಗರ ಉಪವಿಭಾಗ, ಬಿಬಿಎಂಪಿ, ಇವರು ಕಡತ ತಯಾರಿಸಿ ಈ ಪ್ರಕರಣದ ಸ್ವತ್ತನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರದೇಶದಲ್ಲಿ ಕೇಂದ್ರ ಮೌಲ್ಯಮಾಪನಾ ಸಮಿತಿ ಬೆಂಗಳೂರು ಇವರು ದಿನಾಂಕ:21.09.2011 ರಂದು ಪ್ರಚುರಪಡಿಸಿರುವ ಮಾರ್ಗಸೂಚಿ ದರದನ್ವಯ ಸಾರಕ್ಕಿ ಗ್ರಾಮದಲ್ಲಿ ಮಾರ್ಗಸೂಚಿ ಬೆಲೆ ಚ.ಅಡಿ 1ಕ್ಕೆ ರೂ.2,200/- ಗಳಿರುವುದಾಗಿ ವರದಿ ಸಲ್ಲಿಸಿರುತ್ತಾರೆ. ಈ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಭೂಸ್ವಾಧೀನಪಡಿಸಿಕೊಳ್ಳುವ 351 ಚ.ಅಡಿ ಆಸ್ತಿಗೆ ಭೂಸ್ವಾಧೀನಕಾಯ್ದೆಯನ್ವಯ ಪಾವತಿಸಬೇಕಾದ ಭೂಪರಿಹಾರದ ಇತರೆ ವೆಚ್ಚಗಳ ವಿವರಗಳು ಕೆಳಕಂಡಂತಿರುತ್ತದೆ;

ಭೂಸ್ವಾಧೀನಪಡಿಸಿಕೊಳ್ಳುವ ಆಸ್ತಿಯ ವಿವರ ಮತ್ತು ಅದಕ್ಕೆ ಪಾವತಿಸುವ ಭೂಪರಿಹಾರ ಮತ್ತು ಇತರೆ ವೆಚ್ಚಗಳ ವಿವರಗಳು ಈ ಕೆಳಕಂಡಂತಿವೆ

1	ಸ್ವತ್ತಿನ ಸಂಖ್ಯೆ ಮತ್ತು ಹೆಸರು	34, ಸಾರಕ್ಕಿಗ್ರಾಮ
2	ಸ್ವತ್ತಿನ ಸಂಖ್ಯೆ	ಸ್ವತ್ತಿನ ಸಂಖ್ಯೆ:34 ಸರ್ವೆನಂ.57, ಸಾರಕ್ಕಿಗ್ರಾಮ
3	ಸ್ವತ್ತಿನ ಖಾತೆದಾರರ ಹೆಸರು	ಶ್ರೀಮತಿ ವಸುಂಧರಾದೇವಿ ಕೋಂ ಪರಮಶಿವಯ್ಯ
4	ಸ್ವತ್ತಿನ ವಿಸ್ತೀರ್ಣ ಚ.ಅಡಿಗಳಲ್ಲಿ	1327.5 ಚ.ಅಡಿ
5	ಭೂಸ್ವಾಧೀನಪಡಿಸಿಕೊಳ್ಳುವ ವಿಸ್ತೀರ್ಣ ಮತ್ತು ಚ.ಅಡಿ 1ಕ್ಕೆ ಇರುವ ಮಾರುಕಟ್ಟೆ ಬೆಲೆ.	351 ಚ.ಅಡಿ 2200=7,72,200 ರೂಗಳು
6	ಈ ಮೊಬಲಗಿಗೆ ಭೂಸ್ವಾಧೀನ ಕಾಯ್ದೆಯ ಕಲಂ 23(1)ಎ ರನ್ವಯ ಶೇ.12% ಹೆಚ್ಚುವರಿ ಮಾರುಕಟ್ಟೆ ಬೆಲೆ 2 ವರ್ಷಕ್ಕೆ	2 ವರ್ಷಕ್ಕೆ 1,85,328/-
7	ಭೂಸ್ವಾಧೀನಕಾಯ್ದೆಯ 23(2) ರನ್ವಯ ಶಾಸನಬದ್ಧ ಭತ್ಯೆ ಶೇ.30%	2,31,660/-
ಒಟ್ಟು		11,89,188/-
ಇತರೆ ವೆಚ್ಚಗಳು		
8	ಸಿಬ್ಬಂದಿ ವೆಚ್ಚ	ಇಲ್ಲ
9	ಆಡಿಟ್ ವೆಚ್ಚ	ಇಲ್ಲ
10	ಪ್ರಕಟಣಾ ವೆಚ್ಚ	1,00,000/-
ಒಟ್ಟು (5+6+7+10)		12,89,188/-
<p>ಪರಾ:- ದಿನಾಂಕ:05-09-1963 ರ ಕರ್ನಾಟಕ ಅಧಿಸೂಚನೆ ಸಂಖ್ಯೆ: ಎಫ್‌ಡಿ/126/ಆರ್.ಎಫ್.ಸಿ. 60 ರಂತೆ ಯಾವುದೇ ಸ್ಥಳೀಯ ಸಂಸ್ಥೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಭೂಸ್ವಾಧೀನಾಧಿಕಾರಿಗೆ ನೇಮಕವಾಗಿದ್ದು, ಸದರಿ ಕಛೇರಿಯ ಸಿಬ್ಬಂದಿ ವೆಚ್ಚವನ್ನು ಆ ಸ್ಥಳೀಯ ಸಂಸ್ಥೆಯೇ ಭರಿಸುತ್ತಿದ್ದಲ್ಲಿ, ಮೇಲಿನ ಕ್ರಮಸಂಖ್ಯೆ 8 ಮತ್ತು 9 ರಲ್ಲಿನ ವೆಚ್ಚಗಳನ್ನು ವಿಧಿಸುವ ಅವಶ್ಯಕತೆ ಇಲ್ಲವೆಂಬ ಆದೇಶವಿರುವುದರಿಂದ ಈ ಎರಡೂ ವೆಚ್ಚಗಳನ್ನು ಒಟ್ಟು ಭೂಸ್ವಾಧೀನ ಪರಿಹಾರ ಲೆಕ್ಕಚಾರದಿಂದ ಕೈಬಿಡಲಾಗಿದೆ.</p>		

(ರೂ ಹನ್ನೆರಡು ಲಕ್ಷದ ಎಂಭತ್ತೊಂಭತ್ತು ಸಾವಿರದ ಒಂದು ನೂರ ಎಂಭತ್ತೆಂಟು ಮಾತ್ರ)

ಪ್ರಸ್ತಾಪಿತ ಸ್ವತ್ತನ್ನು 1894ನ್ನು ಭೂಸ್ವಾಧೀನ ಕಾಯ್ದೆಯನ್ವಯ ಭೂಸ್ವಾಧೀನಪಡಿಸಿಕೊಳ್ಳಲು ಹಾಗೂ ಇದಕ್ಕೆ ತಗಲುವ ಭೂಪರಿಹಾರ ಮತ್ತು ಇತರೆ ವೆಚ್ಚಗಳು ಸೇರಿ ಒಟ್ಟು ರೂ. 12,89,188/- (ರೂ ಹನ್ನೆರಡು ಲಕ್ಷದ ಎಂಭತ್ತೊಂಭತ್ತು ಸಾವಿರದ ಒಂದು ನೂರ ಎಂಭತ್ತೆಂಟು ಮಾತ್ರ) ಗಳನ್ನು ಪಾಲಿಕೆಯು 2013-14 ನೇ ಸಾಲಿನ ಆಯವ್ಯಯದಲ್ಲಿ ಮೀಸಲಿರಿಸಿರುವ ಅನುದಾನದಿಂದ ಭರಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:18-05-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ:01-10-2013ರ ನಿರ್ಣಯ ಹಾಗೂ ಸದರಿ ನಿರ್ಣಯವನ್ನು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುತ್ತಾ, ನಿಗದಿಪಡಿಸಿರುವ ಭೂ ಸ್ವಾಧೀನ ಪರಿಹಾರ ಮೊತ್ತವನ್ನು ನೀಡುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುತ್ತಾ, ನಿಗದಿಪಡಿಸಿರುವ ಭೂ ಸ್ವಾಧೀನ ಪರಿಹಾರ ಮೊತ್ತವನ್ನು ನೀಡುವುದೆಂದು ಸಭೆಯು ತೀರ್ಮಾನಿಸಲಾಯಿತು".


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 13 (117)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಪಾಲಿಕೆಯ ವತಿಯಿಂದ, ಯಲಹಂಕ ಉಪನಗರದ ದೊಡ್ಡಬಳ್ಳಾಪುರ ರಸ್ತೆ, ಎಸ್ಕಾರ್ಟ್ ಮುಂಭಾಗ ಪಾರ್ಕ್ ಪಕ್ಕದಲ್ಲಿರುವ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು, ದಲಿತ ಸಂಘರ್ಷ ಸಮಿತಿ (ರಿ) (ಸಮತಾವಾದ) ರಾಜ್ಯ ಸಮಿತಿ ರವರು ಯಲಹಂಕ ಪೋಲಿಸ್ ಠಾಣೆ ವೃತ್ತ ಅಥವಾ ಎನ್.ಇ.ಎಸ್. ವೃತ್ತ ಅಥವಾ ಎಸ್ಕಾರ್ಟ್ ಕಾರ್ಖಾನೆಯ ಮುಂಭಾಗದಲ್ಲಿರುವ ಉದ್ಯಾನವನದ ಹತ್ತಿರ ಸ್ಥಾಪಿಸಲು ಮನವಿ ಸಲ್ಲಿಸಿರುತ್ತಾರೆ.

ಯಲಹಂಕ ವಿಧಾನಸಭಾ ಕ್ಷೇತ್ರ ಮಾನ್ಯ ಶಾಸಕರು, ಮತ್ತು ಸ್ಥಳೀಯ ವಾರ್ಡ್ ಸಂಖ್ಯೆ: 3 ರ ಪಾಲಿಕೆ ಸದಸ್ಯರು ಸಹ ದೊಡ್ಡಬಳ್ಳಾಪುರ ರಸ್ತೆ ಎಸ್ಕಾರ್ಟ್ ಮುಂಭಾಗ ಪಾರ್ಕ್ ಹತ್ತಿರ ಇರುವ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಕೋರಿರುತ್ತಾರೆ.

ಡಾ.ಬಿ.ಆರ್. ಅಂಬೇಡ್ಕರ್ ರವರ 9 ಅಡಿ ಪ್ರತಿಮೆ ಸ್ಥಾಪಿಸಲು, ಪಾಲಿಕೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ನಿರ್ಣಯ ಸಂಖ್ಯೆ: 377/12-13 ದಿನಾಂಕ: 06-03-2012ರಲ್ಲಿ (1) ಒಟ್ಟು 23.50 ಲಕ್ಷಗಳ ಅಂದಾಜು ಪಟ್ಟಿಗೆ ಕಾಮಗಾರಿ ಸಂಕೇತ ನೀಡುವುದು (2) ಅಂದಾಜು ಪಟ್ಟಿಗೆ ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ ಮಂಜೂರಾತಿ ನೀಡುವುದು (3) ಈ ಕಾಮಗಾರಿಯನ್ನು ತುರ್ತಾಗಿ ಕೆ.ಆರ್.ಐ.ಡಿ.ಎಲ್ ಮುಖಾಂತರ ಕೈಗೊಳ್ಳಲು ಚಿತ್ರಕಲಾ ಪರಿಷತ್‌ರವರಿಗೆ ಮುಂಗಡ ರೂ. 12.00 ಲಕ್ಷಗಳನ್ನು ಪಾವತಿಸಲು (4) ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲು ನಿರ್ಣಯ ಸಹ ದೊರೆತ್ತಿದ್ದು, ಈ ಹಿಂದೆ ಸದರಿ ಪ್ರತಿಮೆಗೆ ರೂ. 10.00 ಲಕ್ಷ ಮಂಜೂರಾತಿ ದೊರೆತಿರುತ್ತದೆ. ಇದನ್ನು ಹೊರತು ಪಡಿಸಿ, ಹೆಚ್ಚುವರಿಯಾಗಿ ಅಂದಾಜು ಮೊತ್ತ ರೂ. 23.50 ಲಕ್ಷಕ್ಕೆ ಅನುಮೋದನೆ ದೊರೆತಿರುತ್ತದೆ.



ಮೇಲ್ಕಂಡ ಅಂಶಗಳನ್ನು ತಮ್ಮ ಅವಗಾಹನೆಗೆ ತರುತ್ತಾ, ಪಾಲಿಕೆಯ ಯಲಹಂಕ ವಲಯದ ದೊಡ್ಡಬಳ್ಳಾಪುರ ರಸ್ತೆ ಎಸ್ಕಾರ್ಟ್ ಮುಂಭಾಗ ಪಾರ್ಕ್ ಹತ್ತಿರ ಇರುವ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಸ್ಥಾಪಿಸಲು ಅನುಮೋದನೆ ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ವಿಶೇಷ ಆಯುಕ್ತರು (ಯೋಜನೆ) ರವರ ದಿನಾಂಕ: 23-08-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ:01-10-2013ರ ನಿರ್ಣಯ ಹಾಗೂ ಸದರಿ ನಿರ್ಣಯವನ್ನು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.

ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ವಿಷಯವನ್ನು ಕೈ ಬಿಡಲು ಸೂಚಿಸಿದರು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ಸೂಚನೆಯನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ಸೂಚನೆಯನ್ನು ಮತಕ್ಕೆ ಹಾಕಲಾಗಿ ಸೂಚನೆಯು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ."


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


**ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ**

ವಿಷಯದ ಸಂಖ್ಯೆ : 14 (118)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ವಾರ್ಡ್-61 (ಹಳೆಯ ವಾರ್ಡ್-91) ರಲ್ಲಿ ದಿವಂಗತ ಶ್ರೀ ಜೆ.ಸಾಮ್ಯುಯೆಲ್ ರವರಿಗೆ ಸ್ವತ್ತಿನ ಸಂಖ್ಯೆ: 08, ಪಾಟರಿಟೌನ್, ಬೆಂಗಳೂರು ಇಲ್ಲಿ $34 \times 39 = 1326$ ಚದರ ಅಡಿಗಳ ವಸತಿಗೃಹವನ್ನು ಸರ್ಕಾರಿ ಆದೇಶ ಸಂಖ್ಯೆ ಹೆಚ್‌ಯುಡಿ/251/ಎಂಎನ್‌ಜಿ/77, ದಿನಾಂಕ:18-05-1978ರ ಆದೇಶವನ್ನು ಹಿಂಬರಹದಲ್ಲಿ ನಮೂದಿಸಿ ರೂ.18438/- ಗಳನ್ನು ಪಾವತಿಸಿ ಕ್ರಯಪತ್ರ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಕ್ರಯದ ಮೊತ್ತವನ್ನು ಪಾವತಿಸದೇ ದಿನಾಂಕ:02-03-1985 ರಂದು ಮರಣ ಹೊಂದಿರುತ್ತಾರೆ. ಶ್ರೀ ಜೆ. ಸಾಮ್ಯುಯೆಲ್ ರವರ ಮರಣ ನಂತರ ಶ್ರೀಮತಿ ಪಾರಿಜಾತಂ ರವರು ಕ್ರಯದ ಮೊಬಲಗು ಪಾವತಿ ಮಾಡುತ್ತೇವೆಂದು ಕ್ರಯಪತ್ರ ಮಾಡಿಕೊಡಲು ಕೋರಿದ್ದು, ಸರ್ಕಾರದ ಆದೇಶ ಸಂಖ್ಯೆ: ನಅಇ/20/ಎಂಎನ್‌ಜಿ/99, ದಿನಾಂಕ: 17-02-2004ರ ಆದೇಶದಂತೆ 1000 ಚದರ ಅಡಿಗಳಿಗೆ ಮೀರಿದ ನಿವೇಶನವನ್ನು ಮಾರುಕಟ್ಟೆ ದರದಂತೆ ಬೆಲೆ ನಿಗಧಿಪಡಿಸಲು ಮಾಸಿಕ ಬಾಡಿಗೆ ಸೇರಿದಂತೆ ಸಂದಾಯ ಮಾಡಲು ಒಪ್ಪಿರುವ ಲಿಖಿತ ಹೇಳಿಕೆಯನ್ನು ಪಡೆದು ಸ್ಪಷ್ಟವಾದ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲು ಕಡತ ಹಿಂದಿರುಗಿಸಲಾಗಿದ್ದು, ಮಾರುಕಟ್ಟೆ ದರದಂತೆ ಪಾವತಿಸಲು ಸಾಧ್ಯವಿಲ್ಲವೆಂದು ಮನವಿದಾರರು ತಿಳಿಸಿರುತ್ತಾರೆ. ವಸತಿ ಗೃಹದ ಮಾಸಿಕ ಬಾಡಿಗೆಯನ್ನು ಮಾಸಿಕ ರೂ.42/- ರಂತೆ 2005-06ನೇ ಸಾಲಿನವರೆಗೆ ಪಾವತಿಸಿರುವುದು ದಾಖಲೆಗಳಿಂದ ತಿಳಿದುಬಂದಿರುತ್ತದೆ.

ಅರ್ಜಿದಾರರು ಪ್ರಶ್ನಿತ ವಸತಿಗೃಹದ ಅಕ್ಕಪಕ್ಕದ ಪ್ರದೇಶದ ಯಾವುದೇ ವಸತಿಗೃಹಕ್ಕೆ ಪ್ರಸಕ್ತ ಮಾರುಕಟ್ಟೆ ದರದಂತೆ ಕ್ರಯದ ಮೊತ್ತವನ್ನು ಪಡೆದಿರುವುದಿಲ್ಲವೆಂದು ಹಾಗೂ ತಾವು ವಯೋವೃದ್ಧರಾಗಿದ್ದು, ಬಡತನದಿಂದ ಜೀವನ ಸಾಗಿಸುತ್ತಿರುವುದಾಗಿ ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಯುಡಿ/251/ಎಂಎನ್‌ಜಿ/77, ದಿನಾಂಕ: 18-05-1978ರ ಮೇರೆಗೆ ಕಾಲಮಿತಿ ಮನ್ನಾಮಾಡಿ ಕ್ರಯದ ಮೊತ್ತವನ್ನು ನಿಗಧಿಪಡಿಸಿರುವಂತೆ ಹಣ ಪಡೆದು ಕ್ರಯಪತ್ರ ಮಾಡಿಕೊಡಲು ಕೋರಿರುವ ಮೇರೆಗೆ ದಿ:17-02-2004 ರಂತೆ ಅರ್ಜಿದಾರರಿಗೆ ಮಂಜೂರಾತಿ ನೀಡುವ ಪ್ರದೇಶ 1000 ಚದರ ಅಡಿಗಳಿಗೆ ಜಾಸ್ತಿಯಿರುವುದರಿಂದ ಮಾರುಕಟ್ಟೆ ದರದಂತೆ ಹಣ ಸಂದಾಯ ಮಾಡಿಕೊಂಡು ಕ್ರಯಪತ್ರ ನೀಡಲು ಆದೇಶಿಸಲಾಗಿದ್ದು, ಮಾರುಕಟ್ಟೆ ದರದಂತೆ ಲೆಕ್ಕಚಾರ ಮಾಡಲಾಗಿ $1326 \times 1600 = \text{ರೂ.}2121600/-$ ಹಾಗೂ ಮಾಸಿಕ ಬಾಡಿಗೆ 169 ತಿಂಗಳಿಗೆ $\times 200/-$ ರೂ. ಗಳಂತೆ=33800/- ಒಟ್ಟು ಮೊತ್ತ ರೂ.2155400/- ಗಳನ್ನು ಪಾವತಿಸುವಂತೆ ಅಂತಿಮ ಹಿಂಬರಹ ನೀಡಲಾಗಿದ್ದು, ಅರ್ಜಿದಾರರು ಮಾರುಕಟ್ಟೆ ದರದಂತೆ ಹಣ ಪಾವತಿಸಲು ಸಾಧ್ಯವಿಲ್ಲವೆಂದು ತಿಳಿಸಿರುತ್ತಾರೆ.

ಆದುದರಿಂದ, ಸದರಿ ವಸತಿ ಗೃಹವನ್ನು ಮಾರುಕಟ್ಟೆ ದರ ಪಾವತಿಸಿಕೊಂಡು ಕ್ರಯಪತ್ರ ನೀಡುವ ಬಗ್ಗೆ ಸೂಕ್ತ ತೀರ್ಮಾನಕ್ಕಾಗಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬಿಬಿಎಂಪಿ ಸಭೆಯ ಮುಖಾಂತರ ಸರ್ಕಾರದ ಅನುಮೋದನೆ ಪಡೆಯಬೇಕಾಗಿದ್ದು, ಈ ಬಗ್ಗೆ ಅನುಮೋದನೆ ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:15-03-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಪರಿಶೀಲಿಸಿ ಪ್ರಸ್ತುತ ಮಾರುಕಟ್ಟೆ ದರವನ್ನು ಪಾವತಿಸಿಕೊಂಡು ಕ್ರಯಪತ್ರ ನೀಡಲು ಒಪ್ಪಿರುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ:01-10-2013ರ ನಿರ್ಣಯ ಹಾಗೂ ಸದರಿ ನಿರ್ಣಯವನ್ನು ಭಾಗಶಃ ಒಪ್ಪುತ್ತಾ, ಪ್ರಸ್ತಾಪಿತ ಜಾಗವನ್ನು ಪ್ರಸ್ತುತ ಮಾರುಕಟ್ಟೆ ದರದಂತೆ ನೀಡುವ ಬದಲಾಗಿ ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಯುಡಿ/251/ಎಂಎನ್‌ಜಿ/77, ದಿನಾಂಕ:18-05-1978ರ ಆದೇಶದಂತೆ ರೂ.18,438/- (ರೂ. ಹದಿನೆಂಟು ಸಾವಿರದ ನಾಲ್ಕು ನೂರ ಮುವತ್ತೆಂಟು) ಪಾವತಿಸಿಕೊಂಡು ಕ್ರಯಕ್ಕೆ ನೀಡಲು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.

ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.


ಪ್ರಸ್ತುತ ಮಾರುಕಟ್ಟೆ ದರದಂತೆ ಹಣ ಪಾವತಿಸಿಕೊಂಡು ಕ್ರಯಪತ್ರ ನೀಡುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ದೀರ್ಘವಾದ ಚರ್ಚೆಯ ನಂತರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ಸಭೆಯು ಸೂಚಿಸಿತು.

ಮಹಾಪೌರರು ಮೇಲ್ಕಂಡ ಸೂಚನೆಯನ್ನು ಮತಕ್ಕೆ ಹಾಕಲಾಗಿ ಸೂಚನೆಯು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವುದೆಂದು ಸಭೆಯು ತೀರ್ಮಾನಿಸಲಾಯಿತು".


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು
4.8

**ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ**

ವಿಷಯದ ಸಂಖ್ಯೆ : 15 (119)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ರವರ ಅ.ಸ.ಪತ್ರದ ಸಂಖ್ಯೆ : ನಅಇ 244 ಎಂಎನ್‌ಜಿ 2013, ದಿನಾಂಕ : 27.07.2013ರಲ್ಲಿ ಡಬ್ಲ್ಯೂ.ಪಿ ಸಂಖ್ಯೆ: 1365/2006 ಆದೇಶ, ದಿನಾಂಕ:21-10-2009ರ ಸಿ.ಸಿ.ಸಿ.ಸಂಖ್ಯೆ: 906-910/2013ಕ್ಕೆ ಸಂಬಂಧಿಸಿದಂತೆ, ಘನ ಉಚ್ಚನ್ಯಾಯಾಲಯದಲ್ಲಿ ದಿನಾಂಕ:23-07-2013 ರಂದು ವಿಚಾರಣೆಗೆ ಬಂದಿದ್ದು, ವಿಚಾರಣಾ ಸಮಯದಲ್ಲಿ ಪಾಲಿಕೆಯ ವಶದಲ್ಲಿ ಇಲ್ಲದೇ ಇರುವ ಕಂದಾಯ ಇಲಾಖೆಗೆ ಸೇರಿದ ಅಂಬಲೀಪುರ ಗ್ರಾಮದ ಸರ್ವೆ ನಂ. 24ರಲ್ಲಿ 1576.25 ಅಡಿ ಅಳತೆಯ ನಿವೇಶನವನ್ನು ಶ್ರೀ. ಎ.ಹೆಚ್.ಹನುಮಂತಯ್ಯ ಇವರ ವಾರಸುದಾರರಿಗೆ ನೀಡಲು ಕೈಗೊಂಡಿರುವ ನಿರ್ಣಯವನ್ನು ನ್ಯಾಯಾಲಯವು ತೀವ್ರವಾಗಿ ಪರಿಗಣಿಸಿ, ಸರ್ಕಾರವು ಈಗಾಗಲೇ ಹೊರಡಿಸಿರುವ ಆದೇಶದಂತೆ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ಕೂಡಲೇ ಕ್ರಮ ಜರುಗಿಸುವಂತೆ ಸೂಚಿಸಿರುತ್ತಾರೆ.

ಅದರಂತೆ, ದಿನಾಂಕ: 02-08-2013 ರಂದು ವಿಶೇಷ ಆಯುಕ್ತರು (ಯೋಜನೆ) ರವರ ಕಛೇರಿಯಲ್ಲಿ ಕಾನೂನು ಕೋಶದ ಮುಖ್ಯಸ್ಥರು, ಪತ್ರ ಸಂಖ್ಯೆ: ಬಿಬಿಎಂಪಿ/ಎಲ್‌ಸಿ/ಸಿಆರ್/3302/2013-14, ದಿ: 31-07-2013ರ ಪತ್ರದಂತೆ ವಲಯಾಧಿಕಾರಿಗಳ ಸಭೆಯನ್ನು ಕರೆದಿದ್ದು, ದಿವಂಗತ ಶ್ರೀ ಹನುಮಂತಯ್ಯನವರ ವಾರಸುದಾರರಾದ ಶ್ರೀಮತಿ. ರಾಜಮ್ಮ ಮತ್ತಿತರರು ರವರಿಗೆ ನ್ಯಾಯಾಲಯದ ಆದೇಶದ ರೀತ್ಯಾ 30x56=1680 ಅಡಿಗಳು (ಸದರಿ ಸರ್ಕಾರದ ಆದೇಶ ಸಂಖ್ಯೆ: ನಅಇ 09 ಎಂಎನ್‌ಜಿ 2010, ಬೆಂಗಳೂರು, ದಿ: 04-03-2011 ರಲ್ಲಿ 1576.25 ಅಡಿಗಳು ಎಂದು ನಮೂದಿಸಿರುತ್ತದೆ.) ಬದಲಿ ನಿವೇಶನವನ್ನು ನೀಡುವ ಬಗ್ಗೆ ಸಭೆಯಲ್ಲಿ ಉಪ ಆಯುಕ್ತರು (ಆರ್.ಆರ್.ನಗರ) ರವರು ಸದರಿಯವರ ವ್ಯಾಪ್ತಿಯಲ್ಲಿ ಒಳಪಡುವ ಕೆಂಗೇರಿ ಉಪ ವಲಯದ ವಲಗೇರಹಳ್ಳಿಯ ಸರ್ವೆ ನಂ.38/1, 39ರ ವಾರ್ಡ್ ಸಂಖ್ಯೆ: 130, (ಉಲ್ಲಾಳ)ರಲ್ಲಿ 30x40 ಅಡಿ ಅಳತೆಯ 18 ನಿವೇಶನಗಳಿದ್ದು, (ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆಂಗೇರಿ, ಉಪ ವಿಭಾಗ) ರವರು ತಯಾರಿಸಿರುವ ನಕ್ಷೆ ಮಾನ್ಯ ಅಪರ/ಜಂಟಿ ಆಯುಕ್ತರು (ಆರ್.ಆರ್.ನಗರ) ರವರಿಂದ ಅನುಮೋದಿಸಿ) ಅದರಲ್ಲಿ 12 ನಿವೇಶನಗಳಲ್ಲಿ ಮಾನ್ಯ ಘನ ನ್ಯಾಯಾಲಯದ ಆದೇಶದಂತೆ ಇನ್ನೂ 05 ಜನ ದಾವೆದಾರರಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಅದರಲ್ಲಿ ಲಭ್ಯವಿರುವ 03 ಮತ್ತು 05 ಸಂಖ್ಯೆಯ ನಿವೇಶನ 30x40x2=2400 ಅಡಿಗಳಲ್ಲಿ ಸದರಿ ದಾವೆದಾರರಿಗೆ ನ್ಯಾಯಾಲಯದ ಆದೇಶದಂತೆ ಉಪ ಆಯುಕ್ತರು (ಆರ್.ಆರ್.ನಗರ)ರವರ ಪ್ರಸ್ತಾವನೆಯ ಪತ್ರದ ದಿನಾಂಕ : 02.08.2013ರ ಪ್ರಸ್ತಾವನೆಯಂತೆ, 30x56=1680 ಅಡಿಗಳನ್ನು ಮೀಸಲಿರಿಸಿ ಉಳಿದ 720 ಅಡಿಗಳನ್ನು ಬಿಬಿಎಂಪಿಯ ವಶದಲ್ಲಿ ಇರಿಸಿಕೊಂಡು ಬಿಬಿಎಂಪಿ ಸ್ವತ್ತನ್ನಾಗಿ ದಾಖಲಿಸಿಕೊಳ್ಳಲು ಸೂಚಿಸಿರುತ್ತದೆ. (ಸದರಿ ದಾವೆದಾರರಿಗೆ ಸೈಟ್ ನಂ.:5 ರಲ್ಲಿ 1200 ಅಡಿಗಳು ಹಾಗೂ ಸೈಟ್ ನಂ.3 ರಲ್ಲಿ 480 ಅಡಿಗಳನ್ನು ಮೀಸಲಿರಿಸಿ ಬಿಬಿಎಂಪಿ ವಶಕ್ಕೆ ಸೈಟ್ ನಂ.:3 ರಲ್ಲಿ 720 ಅಡಿಗಳನ್ನು ಮೀಸಲಿರುವುದು)

ಸದರಿ ತೀರ್ಮಾನವನ್ನು ಘನ ನ್ಯಾಯಾಲಯದಲ್ಲಿ ನ್ಯಾಯಾಲಯದ ಆದೇಶದಂತೆ ನಿವೇಶನವನ್ನು ಮೀಸಲಿಟ್ಟು ಕ್ರಮವಿಟ್ಟಿರುವ ಬಗ್ಗೆ ಬಿಬಿಎಂಪಿಯನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿಗಳು ಅಧಿಕೃತವಾಗಿ ತಿಳಿಸುವಂತೆ ಸೂಚಿಸಿದೆ.

ಸದರಿ ನಿವೇಶನವನ್ನು ಶ್ರೀಮತಿ. ರಾಜಮ್ಮ ಮತ್ತು ಇತರರು ಲೇಟ್ ಶ್ರೀ. ಎ.ಹೆಚ್. ಹನುಮಂತಯ್ಯ ರವರ ವಾರಸುದಾರರು) ರವರಿಗೆ ಮೀಸಲಿಟ್ಟು ನೀಡುವ ಬಗ್ಗೆ "Subject to Ratification the Proposal is Approved" ಎಂದು ತೀರ್ಮಾನಿಸಿದ್ದು, ಪ್ರಸ್ತಾಪಿತ ವಿಷಯದ ಬಗ್ಗೆ ಅನುಮೋದನೆ ಕೋರಿ ನಗರ ಯೋಜನೆ

ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:03-08-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ: 01-10-2013ರ ನಿರ್ಣಯ ಹಾಗೂ ಸದರಿ ನಿರ್ಣಯವನ್ನು ಒಪ್ಪಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.



ಶ್ರೀ. ಅಶ್ವಥ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು".


(ಬಿ.ಎನ್.ಸತ್ಯನಾರಾಯಣ)
ಮಹಾಪೌರರು


**ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ**

ವಿಷಯದ ಸಂಖ್ಯೆ : 19 (68)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, Formation & Construction of RCC box drain from HMT Layout to Rukminin Nagar (Nagasandra colony) Dasarahalli Zone, ಕಾಮಗಾರಿಗೆ ರೂ. 385.00 ಲಕ್ಷಗಳ ಮೊತ್ತದ ಅಂದಾಜು ಪಟ್ಟಿ ಮಂಜೂರಾಗಿದ್ದು, ಕಾಮಗಾರಿಯನ್ನು ಗುತ್ತಿಗೆ ಆಧಾರದ ಮೇಲೆ ಶ್ರೀ. ಬಿ.ಹೆಚ್.ರಾಮಚಂದ್ರಪ್ಪ ರವರಿಗೆ ವಹಿಸಲಾಗಿದ್ದು, ಕಾರ್ಯಾದೇಶದ ಮೊತ್ತ ರೂ. 3,78,35,579.00ಗಳಾಗಿರುತ್ತದೆ.

ಅದರಂತೆ, ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಿ ಕಾಮಗಾರಿ ಪ್ರಗತಿಯಲ್ಲಿರುವಾಗ, ಕಾಮಗಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಬೇಕಾದ್ದರಿಂದ ಮೂಲ ಅಂದಾಜು ಪಟ್ಟಿಯಲ್ಲಿ ಅಳವಡಿಸಿದ್ದ 360.00 ಮೀಟರ್ ಉದ್ದದ ಬಾಕ್ಸ್ ಡ್ರೈನ್ ಬದಲಾಗಿ 383.00 ಮೀ ಉದ್ದದ (23.00ಮೀ ಹೆಚ್ಚಿನ ಉದ್ದ) ಬಾಕ್ಸ್ ಡ್ರೈನ್ ಅನ್ನು ಹೆಚ್ಚುವರಿಯಾಗಿ ನಿರ್ವಹಿಸಬೇಕಾದ್ದರಿಂದ ಹಾಗೂ ವೀಯರಿಂಗ್ ಕೋಟ್ ಮತ್ತು ಹೆಚ್ಚುವರಿ ಮಣ್ಣನ್ನು ಸಾಗಿಸುವ ಅಂಶಗಳು ಮೂಲ ಅಂದಾಜು ಪಟ್ಟಿಯಲ್ಲಿ ಒಳಪಡದೇ ಇದ್ದುದರಿಂದ ಈ ಅಂಶಗಳನ್ನು ಮೇಲಾಧಿಕಾರಿಗಳ ಆದೇಶದಂತೆ ನಿರ್ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ಕಂಡು ಬಂದಿರುತ್ತದೆ. ಈ ಹೆಚ್ಚುವರಿ ಪರಿಮಾಣ ಹಾಗೂ ಹೆಚ್ಚುವರಿ ಅಂಶಗಳನ್ನು ನಿರ್ವಹಿಸಿದ್ದರಿಂದ ಮೂಲ ಅಂದಾಜು ಪಟ್ಟಿಯ ಮೊತ್ತಕ್ಕಿಂತ ಹೆಚ್ಚುವರಿಯಾಗುತ್ತಿದ್ದು, ಈ ಸಂಬಂಧ ವರ್ಕ್ಸ್ಲಿಪ್ ಹಾಗೂ ಇ.ಐ.ಆರ್.ಎಲ್ ಗಳನ್ನು ತಯಾರಿಸಿ ವಿವರವಾದ ತುಲನಾತ್ಮಕ ಪಟ್ಟಿಯ ವಿವರಗಳು ಈ ಕೆಳಕಂಡಂತಿವೆ.

1	ಮಂಜೂರಾದ ಮೂಲ ಅಂದಾಜು ಪಟ್ಟಿಯ ಮೊತ್ತ	ರೂ.3,85,00,000.00
2	ಕಾಮಗಾರಿಯ ಗುತ್ತಿಗೆ ಕರಾರಿನ ಮೊತ್ತ	ರೂ.3,78,40,188.00
3	ಹೆಚ್ಚುವರಿ ಪರಿಮಾಣಗಳನ್ನು ನಿರ್ವಹಿಸಿರುವುದರಿಂದ ಉಂಟಾದ ಮೊತ್ತ (workslip)	ರೂ.29,99,587.00
4	ಹೆಚ್ಚುವರಿ ಅಂಶ (EIRL) ಗಳನ್ನು ನಿರ್ವಹಿಸಿರುವುದರಿಂದ ಉಂಟಾದ ಮೊತ್ತ	ರೂ. 21,05,045.00
	ಒಟ್ಟಾರೆ ನಿರ್ವಹಿಸಿರುವ ಕಾಮಗಾರಿಗೆ ತಗಲಿರುವ ವೆಚ್ಚ (2+3+4)	ರೂ. 4,29,44,820.00
	ಎಲ್ಲಾ ಅಂಶಗಳಿಂದ ಒಟ್ಟಾರೆ ಉಳಿತಾಯವಾಗುವ ಮೊತ್ತ	ರೂ. 13,96,584.00
	Cost as per actual execution	ರೂ. 4,14,91,922.00
	ಅನುಮೋದಿತ ಟೆಂಡರ್ ಮೊತ್ತಕ್ಕೆ ಹೋಲಿಸಿದಾಗ ಹೆಚ್ಚುವರಿಯಾಗುವ ಮೊತ್ತ (4,14,91,922-3,78,40,188)=	ರೂ. 36,51,734.00

ಈ ಕಾಮಗಾರಿಯನ್ನು ನಿರ್ವಹಿಸಿರುವುದರಿಂದ ಗುತ್ತಿಗೆ ಕರಾರಿನ ಮೊತ್ತಕ್ಕಿಂತ ರೂ. 36,51,734.00ಗಳು ಅಂದರೆ ಶೇಕಡ 9.65ರಷ್ಟು ಹೆಚ್ಚಾಗಿರುತ್ತದೆ. ಈ ಹೆಚ್ಚುವರಿ ಮೊತ್ತ ಹಾಗೂ ಕಾರ್ಯಾದೇಶದ ಮೊತ್ತವನ್ನು ಅಳವಡಿಸಿಕೊಂಡು ರೂ. 4,14,91,922.00 ಗಳಿಗೆ ಪರಿಷ್ಕೃತ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ.

ಈ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಕೆಳಕಂಡ ಅಂಶಗಳಿಗೆ ಅನುಮೋದನೆ ಕೋರಿ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ವಿಶೇಷ ಆಯುಕ್ತರು (ಯೋಜನೆ) ರವರ ದಿನಾಂಕ:18-06-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:05-10-2013ರ ನಿರ್ಣಯ.

1. ವರ್ಕ್‌ಸ್ಟಿಪ್ ಮೊತ್ತ ರೂ. 29,99,587.00ಗಳಿಗೆ ಅನುಮೋದನೆ.
2. ಇ.ಐ.ಆರ್.ಎಲ್. ಮೊತ್ತ ರೂ.21,05,045.00ಗಳಿಗೆ ಅನುಮೋದನೆ ಹಾಗೂ ಈ ಮೊತ್ತಗಳನ್ನು ಅಳವಡಿಸಿಕೊಂಡು ತಯಾರಿಸಿರುವ ಪರಿಷ್ಕೃತ ಅಂದಾಜು ಪಟ್ಟಿ ಮೊತ್ತ ರೂ.4,14,91,922.00 ಗಳಿಗೆ (ಅಂದಾಜು ಪಟ್ಟಿಯ ಮೊತ್ತಕ್ಕೆ ಹೋಲಿಸಿದಾಗ ಶೇಕಡ 9.65ರಷ್ಟು ಹೆಚ್ಚುವರಿ) ಅನುಮೋದನೆ.


ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:05-10-2013ರ ನಿರ್ಣಯವನ್ನು ಒಪ್ಪುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ: 05-10-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು
H. S. S. Narayana

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ವಿಷಯ

ವಿಷಯದ ಸಂಖ್ಯೆ : 20 (123)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, Construction of well equipped Hospital at JJR Nagar Existing referral Hospital Premises in ward No: 137 Rayapuram, Bangalore ಕಾಮಗಾರಿಗೆ ಸಂಬಂಧಿಸಿದಂತೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ: 137ರ ವ್ಯಾಪ್ತಿಯ ಜಿ.ಜಿ.ಆರ್. ನಗರ ರೆಫರಲ್ ಆಸ್ಪತ್ರೆಯ ಖಾಲಿ ಆವರಣದಲ್ಲಿ ಸುಸಜ್ಜಿತ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾಮಗಾರಿಯ ಅಂದಾಜು ವೆಚ್ಚ ರೂ. 300.00 ಲಕ್ಷಗಳಿಗೆ ಅನುಮೋದನೆಯಾಗಿದ್ದು, 2013-14ನೇ ಸಾಲಿನ ಆಯವ್ಯಯದ ಪುಟ ಸಂಖ್ಯೆ: 86ರ ಪಿ ಕೋಡ್ ಪಿ2411ರ ಅಡಿಯಲ್ಲಿ ರೂ. 150.00 ಲಕ್ಷಗಳಷ್ಟು ಕಾಯ್ದಿರಿಸಲಾಗಿದ್ದು, ಕಾಮಗಾರಿ ಸಂಕೇತ ಪಡೆಯಲಾಗಿರುತ್ತದೆ. ಸದರಿ ವಾರ್ಡ್ ಸಂಖ್ಯೆ: 137ರ ಜಿ.ಜಿ.ಆರ್ ನಗರ ರೆಫರಲ್ ಆಸ್ಪತ್ರೆಯ ಖಾಲಿ ಆವರಣದಲ್ಲಿ ಸುಸಜ್ಜಿತ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾಮಗಾರಿಗೆ ರೂ. 300.00 ಲಕ್ಷ ಮೊತ್ತದ ಅಂದಾಜು ಪಟ್ಟಿಯನ್ನು 2012-13ನೇ ಸಾಲಿನ ದರಗಳನ್ವಯ ತಯಾರಿಸಲಾಗಿದೆ. ಆದ್ದರಿಂದ, ಸದರಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ವಿಶೇಷ ಆಯುಕ್ತರು (ಯೋಜನೆ) ರವರ ದಿನಾಂಕ:07-11-2013 ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯ.


ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:22-11-2013ರ ನಿರ್ಣಯವನ್ನು ಒಪ್ಪುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: "ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ: 22-11-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು".


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ಅಧಿಕ ವಿಷಯ

ವಿಷಯದ ಸಂಖ್ಯೆ : 01 (125)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ 61, ಎಸ್.ಕೆ.ಗಾರ್ಡನ್ ಪಾಟರಿ ರಸ್ತೆಯಲ್ಲಿ ತುಂಬಾ ಹಳೆಯದಾದ ಹೆರಿಗೆ ಆಸ್ಪತ್ರೆ ಇದ್ದು, ಅದು ತುಂಬಾ ಶಿಥಿಲವಾಗಿದ್ದು, ಯಾವುದೇ ಸಮಯದಲ್ಲಾದರೂ ಬೀಳುವ ಸ್ಥಿತಿಯಲ್ಲಿರುವುದನ್ನು ದಿನಪತ್ರಿಕೆ ಒಂದರಲ್ಲಿ ಪ್ರಕಟವಾಗಿರುವುದನ್ನು ಉಲ್ಲೇಖಿಸಿ ಮಾನ್ಯ ಉಪ ಲೋಕಾಯುಕ್ತ ಕರ್ನಾಟಕ ಸರ್ಕಾರದವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಸೊಮೊಟೋ ಕೇಸ್ ದಾಖಲಿಸಿ ನೋಟಿಸ್ ಜಾರಿ ಮಾಡಿರುತ್ತಾರೆ.

ಹಳೆ ಕಟ್ಟಡವನ್ನು ಕೆಡವಿ ನೂತನವಾಗಿ ಮಲ್ಟಿಸ್ಟೇಜಾಲಿಟಿ ಕಂ ಮೆಟರ್ನಿಟಿ ಹೋಂ ಅಂಡ್ ಸ್ಲ್ಯಾಫ್ ಕ್ವಾರ್ಟರ್ಸ್ ಅನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಮೆ|| ಮಾನಸ ಕನ್ಸಲ್ಟಿಂಗ್ ರವರಿಗೆ ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಲು ಕಾರ್ಯಾದೇಶ ನೀಡಲಾಗಿದ್ದು, ಸದರಿಯವರು ರೂ.1455.40 ಲಕ್ಷಗಳಿಗೆ ಅಂದಾಜು ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಕಾಮಗಾರಿಗೆ 2013-14ನೇ ಸಾಲಿನ "ರಾಷ್ಟ್ರೀಯ ನಗರ ಆರೋಗ್ಯ ಪಿ-2958 (ಎನ್.ಯು.ಹೆಚ್.ಎಂ)" ಅಡಿಯಲ್ಲಿ ರೂ.500.00 ಲಕ್ಷಗಳಿಗೆ ಜಾಬ್ ಕೋಡ್ ಅನ್ನು ಮುಖ್ಯ ಆರ್ಥಿಕಾಧಿಕಾರಿಗಳು ನೀಡಿರುತ್ತಾರೆ. ಉಳಿದ ಮೊತ್ತ ರೂ.955.00 ಲಕ್ಷಗಳನ್ನು 2014-15ನೇ ಸಾಲಿನ ಇದೇ ಲೆಕ್ಕಶೀರ್ಷಿಕೆಯಾದ ಪಿ-2958 (ಎನ್.ಯು.ಹೆಚ್.ಎಂ.) ಅಡಿಯಲ್ಲಿ ಭರಿಸಿಕೊಂಡು ಕಾಮಗಾರಿಯನ್ನು ಪೂರೈಸಲು ಮಾನ್ಯ ಆಯುಕ್ತರು ಆದೇಶಿಸಿರುತ್ತಾರೆ.

ಆದ್ದರಿಂದ, ಸದರಿ ಕಾಮಗಾರಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಅಂಶಗಳಿಗೆ ಅನುಮೋದನೆ ಕೋರಿ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:22-11-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:28-11-2013ರ ನಿರ್ಣಯ.

1. ಸದರಿ ಕಾಮಗಾರಿಯ ಅಂದಾಜು ಮೊತ್ತ ರೂ.1455.40 ಲಕ್ಷಗಳಾಗಿದ್ದು, 2013-14ನೇ ಸಾಲಿನ ಆಯವ್ಯಯದಲ್ಲಿ ರೂ.500.00 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಉಳಿದ ಅನುದಾನ ರೂ.955.00 ಲಕ್ಷಗಳನ್ನು 2014-15ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ ಪಿ-2958 ಅಡಿಯಲ್ಲಿ ಭರಿಸಿಕೊಳ್ಳಲು ಅನುಮೋದನೆ.
2. ಸದರಿ ವಿಷಯದಲ್ಲಿ ಈಗಾಗಲೇ ಲೋಕಾಯುಕ್ತದಲ್ಲಿ ಸೊಮೊಟೋ ಕಂಪ್ಲೆಂಟ್ ಫೈಲ್ ಮಾಡಿರುವ ಕಾರಣ ಸದರಿ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸುವ ಉದ್ದೇಶದಿಂದ ಘನಸರ್ಕಾರದ ಆಡಳಿತಾತ್ಮಕ ಅನುಮೋದನೆ ನಿರೀಕ್ಷಿಸಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲು ಅನುಮೋದನೆ.
3. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಘನಸರ್ಕಾರದ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಘನ ಸರ್ಕಾರಕ್ಕೆ ಸಲ್ಲಿಸಲು ಅನುಮೋದನೆ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:28-11-2013ರ ನಿರ್ಣಯವನ್ನು ಒಪ್ಪುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ದಿನಾಂಕ:28-11-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


**ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ಅಧಿಕ ವಿಷಯ**

ವಿಷಯದ ಸಂಖ್ಯೆ : 02 (126)/2013-14

ಟಿಪ್ಪಣಿಯಲ್ಲಿ ವಿವರಿಸಿರುವಂತೆ, ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ಬೋಗನಹಳ್ಳಿ (ಗೆರ್ ಸ್ಕೂಲ್ ರಸ್ತೆಯಿಂದ ಬೋಗನಹಳ್ಳಿಯವರೆಗಿನ ರಸ್ತೆ) ಯು ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸುವುದರಿಂದ ಸರ್ಜಾಪುರ ರಸ್ತೆ (ದೊಡ್ಡಕನ್ನೇನಹಳ್ಳಿ ಜಂಕ್ಷನ್) ಯಿಂದ ಹೊರವರ್ತುಲ ರಸ್ತೆಗೆ (ಕಾಡಬೀಸನಹಳ್ಳಿ ಜಂಕ್ಷನ್) ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಹೊರವರ್ತುಲ ರಸ್ತೆ ಹಾಗೂ ಸರ್ಜಾಪುರ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸಬಹುದಾಗಿರುತ್ತದೆ.

ಈ ಮೇರೆಗೆ ಶ್ರೀ. ಅರವಿಂದ ಲಿಂಬಾವಳಿ, ಮಾನ್ಯ ಸಚಿವರು, ಆಯುಕ್ತರಿಗೆ ಪತ್ರ ಬರೆದು ಬೋಗನಹಳ್ಳಿ (ಗೆರ್ ಸ್ಕೂಲ್ ರಸ್ತೆಯಿಂದ ಬೋಗನಹಳ್ಳಿಯವರೆಗಿನ ರಸ್ತೆ) ಯನ್ನು 15.00 ಮೀಟರ್‌ಗಳಿಗೆ ಅಗಲೀಕರಣಗೊಳಿಸಲು ಕೋರಿರುತ್ತಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು ಸಿದ್ಧಪಡಿಸಿರುವ ಪರಿಷ್ಕೃತ ಮಹಾ ನಕ್ಷೆ (RMP-2015) ಯಲ್ಲಿ ಸದರಿ ರಸ್ತೆಗೆ ಅಗಲೀಕರಣದ ಪ್ರಸ್ತಾವನೆ ಇಲ್ಲದ ಕಾರಣ ನಗರಾಭಿವೃದ್ಧಿ ಇಲಾಖೆಯ ಆದೇಶ ಸಂಖ್ಯೆ:UDD/154/Bem/Ru Pra/2004 ದಿನಾಂಕ:18.01.2005 ರಲ್ಲಿರುವಂತೆ “The authority shall publish annual programme for widening or construction of new road or for any other public purpose specified in Section 14(B) of the Act, for granting Transferable Development Rights” ಅಡಿಯಲ್ಲಿ ಸದರಿ ರಸ್ತೆಯನ್ನು 15.00 ಮೀ. ಗೆ ಅಗಲೀಕರಣ ಕೈಗೊಳ್ಳಬಹುದಾಗಿರುತ್ತದೆ.

ಸದರಿ ರಸ್ತೆಯ ಅಗಲೀಕರಣದ ಅವಶ್ಯಕತೆಯನ್ನು ದೃಢೀಕರಿಸಿಕೊಳ್ಳುವ ಸಲುವಾಗಿ, ಸದರಿ ರಸ್ತೆಯಲ್ಲಿನ ವಾಹನ ಸಾಂದ್ರತೆಯನ್ನು ಭಾರತೀಯ ರಸ್ತೆ ಕಾಂಗ್ರೆಸ್‌ನ 106-1990ರಲ್ಲಿ ತಿಳಿಸಿರುವಂತೆ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಸಮೀಕ್ಷೆಯ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಬೋಗನಹಳ್ಳಿ ರಸ್ತೆಯಲ್ಲಿ ಶೇಕಡಾ 2157 ಪಿ.ಸಿ.ಯು ಪ್ರತಿ ಗಂಟೆಗೆ ಎಂದು ಅಂದಾಜಿಸಲಾಗಿ ಅದರಂತೆ ರಸ್ತೆಯ ಅಗಲವನ್ನು ವಿನ್ಯಾಸಗೊಳಿಸಲಾಗಿದ್ದು, ಅದರಂತೆ 3 ಪಥ ರಸ್ತೆಯ ಅಗತ್ಯವಿದ್ದು, ಅದರಂತೆ 15.00ಮೀ.ಗೆ ಅಗಲೀಕರಣಗೊಳಿಸುವ ಅವಶ್ಯಕತೆ ಇರುವುದಾಗಿ ಕಾರ್ಯಪಾಲಕ ಅಭಿಯಂತರವರು ಅಭಿಪ್ರಾಯ ನೀಡಿರುತ್ತಾರೆ.

ಅಪರ ನಿರ್ದೇಶಕರು, ನಗರ ಯೋಜನೆ ರವರು ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ರಸ್ತೆಯ ಅಗಲೀಕರಣ ಪ್ರಸ್ತಾವನೆಯನ್ನು 15.00ಮೀ.ಗೆ ಅಗಲೀಕರಣಗೊಳಿಸುವ ಬಗ್ಗೆ ಸರ್ಕಾರದ ಅನುಮೋದನೆ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಕೋರುವ ಬಗ್ಗೆ ವಿಷಯವನ್ನು ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಮುಂದೆ ಮಂಡಿಸುವುದು ಸೂಕ್ತವೆಂದು ಅಭಿಪ್ರಾಯಿಸಿರುತ್ತಾರೆ.

ಈ ಮೇರೆಗೆ ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ಬೋಗನಹಳ್ಳಿ (ಗೆರ್ ಸ್ಕೂಲ್ ರಸ್ತೆಯಿಂದ ಬೋಗನಹಳ್ಳಿಯವರೆಗಿನ ರಸ್ತೆ) ಯನ್ನು 15.00ಮೀ. ಅಗಲಕ್ಕೆ ಟಿ.ಡಿ.ಆರ್ ಅಡಿಯಲ್ಲಿ ಅಗಲೀಕರಣಕ್ಕಾಗಿ ಸರ್ಕಾರದ ಅನುಮೋದನೆ ಪಡೆಯುವ ಬಗ್ಗೆ ಸೂಕ್ತ ತೀರ್ಮಾನಕ್ಕಾಗಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಮಂಡಿಸಿರುವ ಆಯುಕ್ತರವರ ದಿನಾಂಕ:10-05-2013ರ ಟಿಪ್ಪಣಿ ಹಾಗೂ ಸದರಿ ಟಿಪ್ಪಣಿಯನ್ನು ಒಪ್ಪಿರುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ:26-11-2013ರ ನಿರ್ಣಯ.



ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ:26-11-2013ರ ನಿರ್ಣಯವನ್ನು ಒಪ್ಪುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ದಿನಾಂಕ: 26-11-2013ರ ನಿರ್ಣಯವನ್ನು ಒಪ್ಪುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು


ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ನಿರ್ಣಯ

ವಿಷಯದ ಸಂಖ್ಯೆ : 127 / 2013-14


ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸದಾಗಿ ತಂಗುದಾಣವನ್ನು ಮೆ|| ಕಾರ್ಟೆಲ್ ಔಟ್‌ಡೋರ್ ಅಡ್ವರ್‌ಟೈಸಿಂಗ್ ಪ್ರೈ.ಲಿ. ರವರಿಂದ ಪೈಲೆಟ್ ಪ್ರಾಜೆಕ್ಟ್ ಆಗಿ ಆಯ್ದು ಸುಮಾರು 40 ಸ್ಥಳಗಳಲ್ಲಿ ಸೈನ್‌ಲೆಸ್ ಸ್ಟೀಲ್ ಬಳಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರ್ಮಿಸಲು ಹಾಗೂ ನಿರ್ಮಾಣ ಮಾಡಿದ ತಂಗುದಾಣಗಳನ್ನು 30 ವರ್ಷಗಳ ಅವಧಿಗೆ ನಿರ್ವಹಣೆ ಮಾಡಲು ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿ ಸದರಿ ಸಂಸ್ಥೆಗೆ ವಹಿಸುವುದೆಂದು ಹಾಗೂ ಪಾರದರ್ಶಕ ಕಾಯಿದೆಯ ವಿನಾಯಿತಿ ಪಡೆಯಲು ಸರ್ಕಾರದ ಅನುಮೋದನೆ ಕೋರುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸದಾಗಿ ತಂಗುದಾಣವನ್ನು ಮೆ|| ಕಾರ್ಟೆಲ್ ಔಟ್‌ಡೋರ್ ಅಡ್ವರ್‌ಟೈಸಿಂಗ್ ಪ್ರೈ.ಲಿ. ರವರಿಂದ ಪೈಲೆಟ್ ಪ್ರಾಜೆಕ್ಟ್ ಆಗಿ ಆಯ್ದು ಸುಮಾರು 40 ಸ್ಥಳಗಳಲ್ಲಿ ಸೈನ್‌ಲೆಸ್ ಸ್ಟೀಲ್ ಬಳಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರ್ಮಿಸಲು ಹಾಗೂ ನಿರ್ಮಾಣ ಮಾಡಿದ ತಂಗುದಾಣಗಳನ್ನು 30 ವರ್ಷಗಳ ಅವಧಿಗೆ ನಿರ್ವಹಣೆ ಮಾಡಲು ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿ ಸದರಿ ಸಂಸ್ಥೆಗೆ ವಹಿಸುವುದೆಂದು ಹಾಗೂ ಪಾರದರ್ಶಕ ಕಾಯಿದೆಯ ವಿನಾಯಿತಿ ಪಡೆಯಲು ಸರ್ಕಾರದ ಅನುಮೋದನೆ ಕೋರುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎನ್.ಸತ್ಯನಾರಾಯಣ)
ಮಹಾಪೌರರು
4. 8. 2013

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ

ಪಾಲಿಕೆಯ ಸಭೆಯಲ್ಲಿ ಮಂಡಿಸಲಾದ ಅಭಿನಂದನಾ ನಿರ್ಣಯ

ವಿಷಯದ ಸಂಖ್ಯೆ : 128 / 2013-14

ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಶ್ರೀಯುತ. ಸಿ.ಎನ್.ಆರ್.ರಾವ್, ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಮುಂಗಾನಹಳ್ಳಿ ಗ್ರಾಮದ ಶ್ರೀಮತಿ. ನಾಗಮ್ಮ ಮತ್ತು ಶ್ರೀ. ಹನುಮಂತ ನಾಗೇಶ್ ರಾವ್‌ರವರ ಸುಪುತ್ರರಾಗಿ ದಿನಾಂಕ:30-06-1934 ರಲ್ಲಿ ಜನಿಸಿ, 1951 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ, 1958 ರಲ್ಲಿ ಪುರದೇವ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಹಾಗೂ 1961 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಡಿಎಸ್‌ಸಿ ಪಡೆದರು. ಶ್ರೀಯುತರು ಕನ್ನಡಿಗರಾಗಿದ್ದು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಹಾಗೂ ಇಸ್ರೋ ಅಧ್ಯಕ್ಷರಾಗಿ ಸ್ವದೇಶಿ ನಿರ್ಮಿತ ರಾಕೆಟ್‌ಗಳ ನಿರ್ಮಾಣ ಚಂದ್ರಯಾನ ಹಾಗೂ ಇತ್ತೀಚಿನ ಮಂಗಳಯಾನದಲ್ಲೂ ಪ್ರಮುಖ ಪಾತ್ರ ವಹಿಸಿದ ಖ್ಯಾತ ವಿಜ್ಞಾನಿ ಹಾಗೂ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾದ ಶ್ರೀಯುತರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಭಾರತ ಸರ್ಕಾರವು ಘೋಷಿಸಿರುತ್ತದೆ. ಶ್ರೀಯುತರಿಗೆ ಭಾರತ ರತ್ನ ನೀಡುತ್ತಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯೆನಿಸುತ್ತದೆ. ಈ ಸಂದರ್ಭದಲ್ಲಿ ಪಾಲಿಕೆಯು ಶ್ರೀಯುತರಿಗೆ ಅಭಿನಂದನೆಯನ್ನು ಸಲ್ಲಿಸುವುದು.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಶ್ರೀಯುತ. ಸಿ.ಎನ್.ಆರ್.ರಾವ್, ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಮುಂಗಾನಹಳ್ಳಿ ಗ್ರಾಮದ ಶ್ರೀಮತಿ. ನಾಗಮ್ಮ ಮತ್ತು ಶ್ರೀ. ಹನುಮಂತ ನಾಗೇಶ್ ರಾವ್‌ರವರ ಸುಪುತ್ರರಾಗಿ ದಿನಾಂಕ: 30-06-1934 ರಲ್ಲಿ ಜನಿಸಿ, 1951 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ, 1958 ರಲ್ಲಿ ಪುರದೇವ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಹಾಗೂ 1961 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಡಿಎಸ್‌ಸಿ ಪಡೆದರು. ಶ್ರೀಯುತರು ಕನ್ನಡಿಗರಾಗಿದ್ದು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಹಾಗೂ ಇಸ್ರೋ ಅಧ್ಯಕ್ಷರಾಗಿ ಸ್ವದೇಶಿ ನಿರ್ಮಿತ ರಾಕೆಟ್‌ಗಳ ನಿರ್ಮಾಣ ಚಂದ್ರಯಾನ ಹಾಗೂ ಇತ್ತೀಚಿನ ಮಂಗಳಯಾನದಲ್ಲೂ ಪ್ರಮುಖ ಪಾತ್ರ ವಹಿಸಿದ ಖ್ಯಾತ ವಿಜ್ಞಾನಿ ಹಾಗೂ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾದ ಶ್ರೀಯುತರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಭಾರತ ಸರ್ಕಾರವು ಘೋಷಿಸಿರುತ್ತದೆ. ಶ್ರೀಯುತರಿಗೆ ಭಾರತ ರತ್ನ ನೀಡುತ್ತಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯೆನಿಸುತ್ತದೆ. ಈ ಸಂದರ್ಭದಲ್ಲಿ ಪಾಲಿಕೆಯು ಶ್ರೀಯುತರಿಗೆ ಅಭಿನಂದನೆಯನ್ನು ಸಲ್ಲಿಸುವುದೆಂದು ಸಭೆಯು ತೀರ್ಮಾನಿಸಲಾಯಿತು”

(ಬಿ.ಎಸ್.ಸತ್ಯನಾರಾಯಣ)

ಮಹಾಪೌರರು

4/11/13

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ಮಂಡಿಸಲಾದ ಅಭಿನಂದನಾ ನಿರ್ಣಯ

ವಿಷಯದ ಸಂಖ್ಯೆ : 129 / 2013-14


ಶ್ರೀ. ಅಶ್ವಥ್ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಜಾಗತಿಕ ಕ್ರಿಕೆಟ್‌ನ ಆರಾಧ್ಯ ದೈವವಾಗಿ ಎರಡು ದಶಕಗಳ ಕಾಲ ಮಿನುಗುವ ಧೃವತಾರೆಯಾಗಿ ಬೆಳೆದು ಅಭಿಮಾನಿಗಳ ಪಾಲಿಕೆಗೆ ಆರಾಧ್ಯ ದೈವವೆನಿಸಿಕೊಂಡ ಹಾಗೂ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದ ಲಿಟಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಭಾರತ ಸರ್ಕಾರವು ಘೋಷಿಸಿರುತ್ತದೆ. ಶ್ರೀಯುತರಿಗೆ ಭಾರತ ರತ್ನ ನೀಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯನಿಸುತ್ತದೆ. ಈ ಸಂದರ್ಭದಲ್ಲಿ ಪಾಲಿಕೆಯು ಶ್ರೀಯುತರಿಗೆ ಅಭಿನಂದನೆಯನ್ನು ಸಲ್ಲಿಸುತ್ತದೆ.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಜಾಗತಿಕ ಕ್ರಿಕೆಟ್‌ನ ಆರಾಧ್ಯ ದೈವವಾಗಿ ಎರಡು ದಶಕಗಳ ಕಾಲ ಮಿನುಗುವ ಧೃವತಾರೆಯಾಗಿ ಬೆಳೆದು ಅಭಿಮಾನಿಗಳ ಪಾಲಿಕೆಗೆ ಆರಾಧ್ಯ ದೈವವೆನಿಸಿಕೊಂಡ ಹಾಗೂ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದ ಲಿಟಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಭಾರತ ಸರ್ಕಾರವು ಘೋಷಿಸಿರುತ್ತದೆ. ಶ್ರೀಯುತರಿಗೆ ಭಾರತ ರತ್ನ ನೀಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯನಿಸುತ್ತದೆ. ಈ ಸಂದರ್ಭದಲ್ಲಿ ಪಾಲಿಕೆಯು ಶ್ರೀಯುತರಿಗೆ ಅಭಿನಂದನೆಯನ್ನು ಸಲ್ಲಿಸುವುದೆಂದು ಸಭೆಯು ತೀರ್ಮಾನಿಸಲಾಯಿತು”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು
4. 11. 2013

ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ತೀರ್ಮಾನವಾದ ನಿರ್ಣಯ

ವಿಷಯದ ಸಂಖ್ಯೆ : 130 / 2013-14

ಶ್ರೀ. ಅಶ್ವಥ್ ನಾರಾಯಣ ಗೌಡ, ಅಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಶ್ರೀ. ರಾಮಚಂದ್ರ ಮೂರ್ತಿ, ಜಂಟಿ ಆಯುಕ್ತರವರು ಈ ತಿಂಗಳು ವಯೋನಿವೃತ್ತಿಯಾಗುತ್ತಿದ್ದಾರೆ. ಸದರಿಯವರ ಸೇವೆ ನಗರ ಪಾಲಿಕೆಗೆ ಅಗತ್ಯವಿರುವುದರಿಂದ, ಸರ್ಕಾರದ ಅನುಮತಿ ನಿರೀಕ್ಷಿಸಿ ಅವರನ್ನು ಒಂದು ವರ್ಷದ ಅವಧಿಗೆ ನಗರ ಪಾಲಿಕೆಯಲ್ಲಿ ಮುಂದುವರೆಸಲು ಆಯುಕ್ತರವರು ಅಗತ್ಯ ಕ್ರಮಕೈಗೊಳ್ಳುವುದು.

ಶ್ರೀ. ಎಸ್.ಹರೀಶ್ ರವರು ಶ್ರೀ. ಅಶ್ವಥ್ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಶ್ರೀ. ರಾಮಚಂದ್ರ ಮೂರ್ತಿ, ಜಂಟಿ ಆಯುಕ್ತರವರು ಈ ತಿಂಗಳು ವಯೋನಿವೃತ್ತಿಯಾಗುತ್ತಿದ್ದಾರೆ. ಸದರಿಯವರ ಸೇವೆ ನಗರ ಪಾಲಿಕೆಗೆ ಅಗತ್ಯವಿರುವುದರಿಂದ, ಸರ್ಕಾರದ ಅನುಮತಿ ನಿರೀಕ್ಷಿಸಿ ಅವರನ್ನು ಒಂದು ವರ್ಷದ ಅವಧಿಗೆ ನಗರ ಪಾಲಿಕೆಯಲ್ಲಿ ಮುಂದುವರೆಸಲು ಆಯುಕ್ತರವರು ಅಗತ್ಯ ಕ್ರಮಕೈಗೊಳ್ಳುವುದೆಂದು ಸಭೆಯು ತೀರ್ಮಾನಿಸಲಾಯಿತು”.

(ಬಿ.ಎಸ್.ಸತ್ಯನಾರಾಯಣ)

ಮಹಾಪೌರರು

೫. ೧೨/೧೩

೧

**ದಿನಾಂಕ:29-11-2013 ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ
ಪಾಲಿಕೆಯ ಸಭೆಯಲ್ಲಿ ಮಂಡಿಸಲಾದ ಸಂತಾಪ ಸೂಚಕ ನಿರ್ಣಯ**

ವಿಷಯದ ಸಂಖ್ಯೆ : 131 / 2013-14


ಶ್ರೀ. ಅಶ್ವಥ ನಾರಾಯಣ ಗೌಡ, ಆಡಳಿತ ಪಕ್ಷದ ನಾಯಕರು ಈ ಕೆಳಕಂಡ ನಿರ್ಣಯವನ್ನು ಮಂಡಿಸಿದರು.

ಪಾಲಿಕೆಯ ಡಿವಿಜನ್ ನಂ.66 ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದ ನಗರ ಪಾಲಿಕೆಯ ಮಾಜಿ ಸದಸ್ಯರಾದಂತಹ ಶ್ರೀ. ಮೀರ್ ಜಹೀರುದ್ದೀನ್ ಅವರು ನಿಧನ ಹೊಂದಿರುತ್ತಾರೆ. ಈ ವಿಚಾರದ ಬಗ್ಗೆ ಸಭೆಗೆ ತಿಳಿಸಲು ವಿಷಾದಿಸುತ್ತೇನೆ. ದಿವಂಗತರು ಸಲ್ಲಿಸಿರುವ ಸೇವೆಯನ್ನು ಇಂದು ನಾವೆಲ್ಲರೂ ಸ್ಮರಿಸಬೇಕಾಗುತ್ತದೆ. ದಿವಂಗತರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಹಾಗೂ ದಿವಂಗತರ ಅಗಲಿಕೆಯನ್ನು ಅವರ ಕುಟುಂಬದ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರೀ. ಪಿ.ಎನ್.ಸದಾಶಿವ ರವರು ಶ್ರೀ. ಅಶ್ವಥ ನಾರಾಯಣ ಗೌಡ ರವರು ಮಂಡಿಸಿದ ನಿರ್ಣಯವನ್ನು ಅನುಮೋದಿಸಿದರು.

ಮಹಾಪೌರರು ಮೇಲ್ಕಂಡ ನಿರ್ಣಯವನ್ನು ಮತಕ್ಕೆ ಹಾಕಲಾಗಿ ನಿರ್ಣಯವು ಸರ್ವಾನುಮತದಿಂದ ಅಂಗೀಕೃತವಾಯಿತು.

ನಿರ್ಣಯ: “ಪಾಲಿಕೆಯ ಡಿವಿಜನ್ ನಂ.66 ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದ ನಗರ ಪಾಲಿಕೆಯ ಮಾಜಿ ಸದಸ್ಯರಾದಂತಹ ಶ್ರೀ. ಮೀರ್ ಜಹೀರುದ್ದೀನ್ ಅವರು ನಿಧನ ಹೊಂದಿರುತ್ತಾರೆ. ಈ ವಿಚಾರದ ಬಗ್ಗೆ ಸಭೆಗೆ ತಿಳಿಸಲು ವಿಷಾದಿಸುತ್ತೇನೆ. ದಿವಂಗತರು ಸಲ್ಲಿಸಿರುವ ಸೇವೆಯನ್ನು ಇಂದು ನಾವೆಲ್ಲರೂ ಸ್ಮರಿಸಬೇಕಾಗುತ್ತದೆ. ದಿವಂಗತರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಹಾಗೂ ದಿವಂಗತರ ಅಗಲಿಕೆಯನ್ನು ಅವರ ಕುಟುಂಬದ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಭೆಯು ಪ್ರಾರ್ಥಿಸುತ್ತದೆ”.


(ಬಿ.ಎಸ್.ಸತ್ಯನಾರಾಯಣ)
ಮಹಾಪೌರರು
